

ಏಕಾದಶಃ ಪರಿಚ್ಛೇದಃ

ಪ್ರಸಾದಿನಃ ಸಪ್ತವಿಧ ಸ್ಥಲ ಪ್ರಸಂಗಃ ಪ್ರಸಾದಿ ಸ್ಥಲಮ್

<p> ಅಗಸ್ತ್ಯ ಉವಾಚ ಉಕ್ತೋ ಮಾಹೇಶ್ವರಃ ಸಾಕ್ಷಾತ್ ಲಿಂಗನಿಷ್ಠಾದಿಧರ್ಮವಾನ್ ಕಥಮೇಷ ಪ್ರಸಾದೀತಿ ಕಥ್ಯತೇ ಗಣನಾಯಕ 11-1</p>	<p> ಶ್ರೀ ರೇಣುಕ ಉವಾಚ ಲಿಂಗನಿಷ್ಠಾದಿ ಭಾವೇನ ಧ್ವಸ್ತಪಾಪ ನಿಬಂಧನಃ ಮನಃ ಪ್ರಸಾದ ಯೋಗೇನ ಪ್ರಸಾದೀತ್ಯೇಷ ಕಥ್ಯತೇ 11-2</p>	<p>ಪ್ರಸಾದಿ ಸ್ಥಲ ಮಿತ್ಯೇತತ್ ಅಸ್ಯ ಮಾಹಾತ್ಮ್ಯಬೋಧಕಮ್ ಅಂತರ ಸ್ಥಲ ಭೇದೇನ ಸಪ್ತಧಾ ಪರಿಕೀರ್ತಿತಮ್ 11-3</p>	<p>ಪ್ರಸಾದಿ ಸ್ಥಲ ಮಾದೌ ತು ಗುರು ಮಾಹಾತ್ಮ್ಯಕಂ ತತಃ ತತೋ ಲಿಂಗ ಪ್ರಶಂಸಾ ಚ ತತೋ ಜಂಗಮ ಗೌರವಮ್ 11-4</p>
<p>ತತೋ ಭಕ್ತಸ್ಯ ಮಾಹಾತ್ಮ್ಯಮ್ ತತಃ ಶರಣಕೀರ್ತನಮ್ </p>	<p>ಶಿವಪ್ರಸಾದ ಮಾಹಾತ್ಮ್ಯಮ್ ಇತಿ ಸಪ್ತ ಪ್ರಕಾರಕಮ್ </p>	<p>ಕ್ರಮಾಲಕ್ಷಣ ಮೇತೇಷಾಮ್ ಕಥಯಾಮಿ ಮಹಾ ಮುನೇ 11-5</p>	
<p>ಅಥ ಪ್ರಸಾದಿ ಸ್ಥಲಮ್</p>			
<p>ನೈರ್ಮಲ್ಯಂ ಮನಸೋ ಲಿಂಗಮ್ ಪ್ರಸಾದ ಇತಿ ಕಥ್ಯತೇ ಶಿವಸ್ಯ ಲಿಂಗರೂಪಸ್ಯ ಪ್ರಸಾದಾದೇವ ಸಿದ್ಧಿ ತಿ 11-6</p>	<p>ಶಿವ ಪ್ರಸಾದಂ ಯದ್ಧವ್ಯಮ್ ಶಿವಾಯ ವಿನಿವೇದಿತಮ್ ನಿರ್ಮಲ್ಯಂ ತತ್ತು ಶೈವಾನಾಮ್ ಮನೋ ನೈರ್ಮಲ್ಯ ಕಾರಣಮ್ 11-7</p>	<p>ಮನಃ ಪ್ರಸಾದ ಸಿದ್ಧಿ ಧರ್ಮಮ್ ನಿರ್ಮಲ ಜ್ಞಾನ ಕಾರಣಮ್ ಶಿವ ಪ್ರಸಾದಂ ಸ್ವೀಕುರ್ವನ್ ಪ್ರಸಾದೀತ್ಯೇಷ ಕಥ್ಯತೇ 11-8</p>	<p>ಅನ್ನಶುದ್ಧಾ ಹಿ ಸರ್ವೇಷಾಮ್ ತತ್ತ್ವಶುದ್ಧಿ ರುದಾಹೃತಾ ವಿಶುದ್ಧ ಮನ್ನಜಾತಂ ಹಿ ಯಚ್ಚಿವಾಯ ಸಮರ್ಪಿತಮ್ 11-9</p>
<p>ತದೇವ ಸರ್ವಕಾಲಂ ತು ಭುಂಜಾನೋ ಲಿಂಗತತ್ಪರಃ ಮನಃಪ್ರಸಾದಮತುಲಮ್ ಲಭತೇ ಜ್ಞಾನಕಾರಣಮ್ 11-10</p>	<p>ಆತ್ಮಭೋಗಾಯ ನಿಯತಮ್ ಯದ್ಯದ್ ದ್ರವ್ಯಂ ಸಮಾಹಿತಮ್ ತತ್ತತ್ ಸಮಪ್ಯ ದೇವಾಯ ಭುಂಜೀತಾತ್ಮ ವಿಶುದ್ಧಯೇ 11-11</p>	<p>ನಿತ್ಯ ಸಿದ್ಧೇನ ದೇವೇನ ಭಿಷಜಾ ಜನ್ಮರೋಗಿಣಾಮ್ ಯದ್ಯತ್ ಪ್ರಸಾದಿತಂ ಭುಕ್ತ್ವಾ ತತ್ತಜ್ಜನ್ಮ ರಸಾಯನಮ್ 11-12</p>	<p>ಆರೋಗ್ಯಕಾರಣಂ ಪುಂಸಾಮ್ ಅಂತಃಕರಣಶುದ್ಧಿದಮ್ ತಾಪತ್ರಯಮಹಾರೋಗ- ಸಮುದ್ಧರಣಭೇಷಜಮ್ 11-13</p>
<p>ವಿದ್ಯಾವೈಶದ್ಯಕರಣಮ್ ವಿನಿಪಾತ ವಿಘಾತನಮ್ ದ್ವಾರಂ ಜ್ಞಾನಾವತಾರಸ್ಯ ಮೋಹಚ್ಛೇದಸ್ಯ ಕಾರಣಮ್ 11-14</p>	<p>ವೈರಾಗ್ಯ ಸಂಪದೋ ಮೂಲಮ್ ಮಹಾನಂದಪ್ರವರ್ಧನಮ್ ದುರ್ಲಭಂ ಪಾಪಚಿತ್ತಾನಾಮ್ ಸುಲಭಂ ಶುದ್ಧಕರ್ಮಣಾಮ್ 11-15</p>	<p>ಆದ್ಯತಂ ಬ್ರಹ್ಮವಿಷ್ಣ್ವಾ ದ್ಯೈಃ ವಸಿಷ್ಠಾದ್ಯೈಶ್ಚ ತಾಪಸೈಃ ಶಿವಸ್ವೀಕೃತಮನ್ನಾದ್ಯಮ್ ಸ್ವೀಕಾರ್ಯಂ ಸಿದ್ಧಿಕಾಂಕ್ಷಿಭಿಃ 11-16</p>	<p>ಪತ್ರಂ ಪುಷ್ಪಂ ಫಲಂ ತೋಯಮ್ ಯಚ್ಚಿವಾಯ ನಿವೇದಿತಮ್ ತತ್ತತ್ ಸ್ವೀಕಾರಯೋಗೇನ ಸರ್ವಪಾಪ ಕ್ಷಯೋ ಭವೇತ್ 11-17</p>
<p>ಯಥಾ ಶಿವಪ್ರಸಾದಾನ್ನಮ್ ಸ್ವೀಕಾರ್ಯಂ ಲಿಂಗ ತತ್ಪರೈಃ </p>	<p>ತಥಾ ಗುರೋಃ ಪ್ರಸಾದಾನ್ನಮ್ ತಥೈವ ಶಿವಯೋಗಿನಾಮ್ 11-18</p>	<p>ಇತಿ ಪ್ರಸಾದಿಸ್ಥಲಂ</p>	

ಅಥ ಗುರುಮಾಹಾತ್ಮ್ಯಸ್ಥಲಮ್

<p>ಗುರುರೇವಾತ್ರ ಸರ್ವೇಷಾಮ್ ಕಾರಣಂ ಸಿದ್ಧಿಕರ್ಮಣಾಮ್ ಗುರುರೂಪೋ ಮಹಾದೇವೋ ಯತಃ ಸಾಕ್ಷಾದುಪಸ್ಥಿತಃ 11-19</p>	<p>ನಿಷ್ಕಲೋ ಹಿ ಮಹಾದೇವೋ ನಿತ್ಯಜ್ಞಾನಮಹೋದಧಿಃ ಸಕಲೋ ಗುರುರೂಪೇಣ ಸರ್ವಾನುಗ್ರಾಹಕೋ ಭವೇತ್ 11-20</p>	<p>ಯಃ ಶಿವಃ ಸ ಗುರುರ್ಜ್ಞಯೋ ಯೋ ಗುರುಃ ಸ ಶಿವಃ ಸ್ಮೃತಃ ನ ತಯೋರಂತರಂ ಕುರ್ಯಾದ್ ಜ್ಞಾನಾವಾಪ್ತೌ ಮಹಾಮತಿಃ 11-21</p>	<p>ಹಸ್ತಪಾದಾದಿಸಾಮ್ಯೇನ ನೇತರೈಃ ಸದೃಶಂ ವದೇತ್ ಆಚಾರ್ಯಂ ಜ್ಞಾನದಂ ಶುಧಮ್ ಶಿವರೂಪತಯಾ ಸ್ಥಿತಮ್ 11-22</p>
<p>ಆಚಾರ್ಯಸ್ಯಾವಮಾನೇನ ಶ್ರೇಯಃ ಪ್ರಾಪ್ತೀರ್ವಿಹನ್ಯತೇ ತಸ್ಮಾನ್ನಿಃಶ್ರೇಯಸಪ್ರಾಪ್ತ್ಯೈ ಪೂಜಯೇತ್ ತಂ ಸಮಾಹಿತಃ 11-23</p>	<p>ಗುರುಭಕ್ತಿವಿಹೀನಸ್ಯ ಶಿವಭಕ್ತಿನಃ ಜಾಯತೇ ತತಃ ಶಿವೇ ಯಥಾ ಭಕ್ತಿಃ ತಥಾ ಭಕ್ತಿಗುರಾವಪಿ 11-24</p>	<p>ಇತಿ ಗುರುಮಾಹಾತ್ಮ್ಯಸ್ಥಲಂ</p>	<p>ಅಥ ಲಿಂಗಮಾಹಾತ್ಮ್ಯಸ್ಥಲಮ್</p>
<p>ಗುರು ಮಾಹಾತ್ಮ್ಯ ಯೋಗೇನ ನಿಜ ಜ್ಞಾನಾತಿರೇಕತಃ ಲಿಂಗಸ್ಯಾಪಿ ಚ ಮಾಹಾತ್ಮ್ಯಮ್ ಸರ್ವೋತ್ಕೃಷ್ಟಂ ವಿಭಾವ್ಯತೇ 11-25</p>	<p>ಶಿವಸ್ಯ ಬೋಧಲಿಂಗಂ ಯದ್ ಗುರು ಬೋಧಿತಚೇತನಾ ತದೇವ ಲಿಂಗಂ ವಿಜ್ಞೇಯಮ್ ಶಾಂಕರಂ ಸರ್ವಕಾರಣಮ್ 11-26</p>	<p>ಪರಂ ಪವಿತ್ರಮಮಲಮ್ ಲಿಂಗಂ ಬ್ರಹ್ಮ ಸನಾತನಮ್ ಶಿವಾಭಿಧಾನಂ ಚಿನ್ಮಾತ್ರಮ್ ಸದಾನಂದಂ ನಿರಂಕುಶಮ್ 11-27</p>	<p>ಕಾರಣಂ ಸರ್ವ ಲೋಕಾನಾಮ್ ವೇದಾನಾಮಪಿ ಕಾರಣಮ್ ಪೂರಣಂ ಸರ್ವತತ್ತ್ವಸ್ಯ ತಾರಣಂ ಜನ್ಮವಾರಿಧೇಃ 11-28</p>
<p>ಜ್ಯೋತಿರ್ಮಯಮ ನಿರ್ದೇಶ್ಯಮ್ ಯೋಗಿನಾಮಾತ್ಮ ನಿ ಸ್ಥಿತಮ್ ಕಥಂ ವಿಜ್ಞಾಯತೇ ಲೋಕೇ ಮಹಾಗುರುದಯಾಂ ವಿನಾ 11-29</p>	<p>ಬ್ರಹ್ಮಣಾ ವಿಷ್ಣುನಾ ಪೂರ್ವಮ್ ಯಲ್ಲಿಂಗಂ ಜ್ಯೋತಿ ರಾತ್ಮಕಮ್ ಅಪರಿಚ್ಛೇದ್ಯಮಭವತ್ ಕೇನ ವಾ ಪರಿಚೋದ್ಯತೇ 11-30</p>	<p>ಬಹುನಾತ್ರ ಕಿಮುಕ್ತೇನ ಲಿಂಗಂ ಬ್ರಹ್ಮ ಸನಾತನಮ್ ಯೋಗಿನೋ ಯತ್ರ ಲೀಯಂತೇ ಮುಕ್ತಪಾಶ ನಿಬಂಧನಾಃ 11-31</p>	<p>ಪೀಠಿಕಾ ಪರಮಾ ಶಕ್ತಿಃ ಲಿಂಗಂ ಸಾಕ್ಷಾತ್ ಪರಃ ಶಿವಃ ಶಿವಶಕ್ತಿ ಸಮಾಯೋಗಮ್ ವಿಶ್ವಂ ಲಿಂಗಂ ತದುಚ್ಯತೇ 11-32</p>
<p>ಬ್ರಹ್ಮಾದಯಃ ಸುರಾಃ ಸರ್ವೇ ಮುನಯಃ ಶೌನಕಾದಯಃ ಶಿವಲಿಂಗಾರ್ಚನಾ ದೇವ ಸ್ವಂ ಸ್ವಂ ಪದಮವಾಪ್ನಯುಃ 11-33</p>	<p>ವಿಶ್ವಾಧಿಪತ್ವಮ್ ಈಶಸ್ಯ ಲಿಂಗಮೂರ್ತೇಃ ಸ್ವಭಾವಜಮ್ ಅನನ್ಯದೇವ-ಸಾ-ದೃಶ್ಯಮ್ ಶ್ರುತಿರಾಹ ಸನಾತನೀ 11-34</p>	<p>ಇತಿ ಲಿಂಗಮಾಹಾತ್ಮ್ಯ ಸ್ಥಲಂ</p>	<p>ಅಥ ಜಂಗಮ ಮಾಹಾತ್ಮ್ಯ ಸ್ಥಲಮ್</p>
<p>ಗುರುಶಿಷ್ಯ ಸಮಾರೂಢ- ಲಿಂಗಮಾಹಾತ್ಮ್ಯ ಸಂಪದಃ ಸರ್ವಂ ಚಿದ್ರೂಪ ವಿಜ್ಞಾನಾತ್ ಜಂಗಮಾಧಿಕ್ಯ ಮುಚ್ಯತೇ 11-35</p>	<p>ಜಾನಂತ್ಯತಿಶಯಾದ್ ಯೇ ತು ಶಿವಂ ವಿಶ್ವಪ್ರಕಾಶಕಮ್ ಸ್ವಸ್ವರೂಪತಯಾ ತೇ ತು ಜಂಗಮಾ ಇತಿ ಕೀರ್ತಿತಾಃ 11-36</p>	<p>ಯೇ ಪಶ್ಯಂತಿ ಜಗಜ್ಜಾಲಮ್ ಚಿದ್ರೂಪಂ ಶಿವಯೋಗತಃ ನಿರ್ದೂತ ಮಲ ಸಂಸ್ಪರ್ಶಾಃ ತೇ ಸ್ಮೃತಾಃ ಶಿವಯೋಗಿನಃ 11-37</p>	<p>ಘೋರ ಸಂಸಾರ ತಿಮಿರ- ಪರಿ ಧ್ವಂಸ ನ ಕಾರಣಮ್ ಯೇಷಾಮಸ್ತಿ ಶಿವಜ್ಞಾನಮ್ ತೇ ಮತಾಃ ಶಿವಯೋಗಿನಃ 11-38</p>

ಜಿತಕಾಮಾ ಜಿತಕ್ರೋಧಾ ಮೋಹಗ್ರಂಥಿ ವಿಭೇದಿನಃ ಸಮಲೋಷ್ವಾಶ್ಮ ಕನಕಾಃ ಸಾಧವಃ ಶಿವಯೋಗಿನಃ 11-39	ಸಮೌ ಶತ್ರು ಚ ಮಿತ್ರೇ ಚ ಸಾಕ್ಷಾತ್ಯ ತಶಿವಾತ್ಮಕಾಃ ನಿಃಸ್ಪೃಹಾ ನಿರಹಂಕಾರಾ ವರ್ತಂತೇ ಶಿವಯೋಗಿನಃ 11-40	ದುರ್ಲಭಂ ಹಿ ಶಿವಜ್ಞಾನಮ್ ದುರ್ಲಭಂ ಶಿವಚಿಂತನಮ್ ಯೇಷಾಮೇತದ್ ದ್ವಯಂ ಚಾಸ್ತಿ ತೇ ಹಿ ಸಾಕ್ಷಾಭಿವಾತ್ಮಕಾಃ 11-41	ಪಾದಾಗ್ರರೇಣವೋ ಯತ್ರ ಪತಂತಿ ಶಿವಯೋಗಿನಾಮ್ ತದೇವ ಸದನಂ ಪುಣ್ಯಮ್ ಪಾವನಂ ಗೃಹ ಮೇಧಿನಾಮ್ 11-42
ಸರ್ವಸಿದ್ಧಿಕರಂ ಪುಂಸಾಮ್ ದರ್ಶನಂ ಶಿವಯೋಗಿನಾಮ್ ಸ್ತ ಶರ್ವನಂ ಪಾಪ ಶಮನಮ್ ಪೂಜನಂ ಮುಕ್ತಿಸಾಧನಮ್ 11-43	ಮಹತಾಂ ಶಿವತಾತ್ಪರ್ಯ- ವೇದಿನಾಮ್ ಅನುಮೋದಿನಾಮ್ ಕಿಂ ವಾ ಫಲಂ ನ ಸಿದ್ಧೇತ ಸಂಪರ್ಕಾಭಿವ ಯೋಗಿನಾಮ್ 11-44	ಇತಿ ಜಂಗಮ ಮಾಹಾತ್ಮ್ಯ ಸ್ಥಲಂ	ಅಥ ಭಕ್ತ ಮಾಹಾತ್ಮ್ಯ ಸ್ಥಲಮ್
ಗುರೋರ್ಲಿಂಗಸ್ಯ ಮಾಹಾತ್ಮ್ಯ- ಕಥನಾಚ್ಛಿವ ಯೋಗಿನಾಮ್ ಸಿದ್ಧಂ ಭಕ್ತಸ್ಯ ಮಾಹಾತ್ಮ್ಯಮ್ ತಥಾಪ್ಯೇಷ ಪ್ರಶಸ್ಯತೇ 11-45	ಯೇ ಭಜಂತಿ ಮಹಾದೇವಮ್ ಪರಮಾತ್ಮಾನಮವ್ಯಯಮ್ ಕರ್ಮಣಾ ಮನಸಾ ವಾಚಾ ತೇ ಭಕ್ತಾ ಇತಿ ಕೀರ್ತಿತಾಃ 11-46	ದುರ್ಲಭಾ ಹಿ ಶಿವೇ ಭಕ್ತಿಃ ಸಂಸಾರ ಭಯತಾರಿಣೀ ಸಾ ಯತ್ರ ವರ್ತತೇ ಸಾಕ್ಷಾತ್ ಸ ಭಕ್ತಃ ಪರಿಗೀಯತೇ 11-47	ಕಿಂ ವೇದೈಃ ಕಿಂ ತತಃ ಶಾಸ್ತ್ರೈಃ ಕಿಂ ಯಜ್ಞೈಃ ಕಿಂ ತಪೋವ್ರತೈಃ ನಾಸ್ತಿ ಚೇಚ್ಛಾಂಕರೀ ಭಕ್ತಿಃ ದೇಹಿನಾಂ ಜನ್ಮ ರೋಗಿಣಾಮ್ 11-48
ಶಿವಭಕ್ತಿ ವಿಹೀನಸ್ಯ ಸುಕೃತಂ ಚಾಪಿ ನಿಷ್ಫಲಮ್ ವಿಪರೀತಫಲಂ ಚ ಸ್ಯಾದ್ ದಕ್ಷನ್ಯಾಪಿ ಮಹಾದ್ಧರೇ 11-49	ಅತ್ಯಂತ ಪಾಪ ಕರ್ಮಾಪಿ ಶಿವಭಕ್ತ್ಯಾ ವಿಶುದ್ಧತಿ ಚಂಡೋ ಯಥಾ ಪುರಾ ಭಕ್ತ್ಯಾ ಪಿತೃಹಾಪಿ ಶಿವೋ ಭವತ್ 11-50	ಸುಕೃತಂ ದುಷ್ಕೃತಂ ಚಾಪಿ ಶಿವಭಕ್ತಸ್ಯ ನಾಸ್ತಿ ಹಿ ಶಿವಭಕ್ತಿ ವಿಹೀನಾನಾಮ್ ಕರ್ಮಪಾಶ ನಿಬಂಧನಮ್ 11-51	ಶಿವಾಶ್ರಿತಾ ನಾಂ ಜಂತೂನಾಮ್ ಕರ್ಮಣಾ ನಾಸ್ತಿ ಸಂಗಮಃ ವಾಚಿನಾಂ ದಿನ ನಾಥಸ್ಯ ಕಥಂ ತಿಮಿರಜಂ ಭಯಮ್ 11-52
ನಿರೋದ್ಧಂ ನ ಕ್ಷಮಂ ಕರ್ಮ ಶಿವಭಕ್ತಾನ್ ವಿಶೃಂಖಲಾನ್ ಕಥಂ ಮತ್ತಗಜಾನ್ ರುಂಧೇತ್ ಶೃಂಖಲಾ ಬಿಸ ತಂತುಜಾ 11-53	ಬ್ರಾಹ್ಮಣಃ ಕ್ಷತ್ರಿಯೋ ವಾಪಿ ವೈಶ್ಯೋ ವಾ ಶೂದ್ರ ಏವ ವಾ ಅಂತ್ಯ ಜೋ ವಾ ಶಿವೇ ಭಕ್ತಃ ಶಿವವನ್ಮಾನ್ಯ ಏವ ಸಃ 11-54	ಶಿವಭಕ್ತಿ ಸಮಾವೇಶೇ ಕ್ಷ ಜಾತಿ ಪರಿಕಲ್ಪನಾ ಇಂಧನೇಷ್ಟಗ್ನಿ ದಗ್ಧೇಷು ಕೋ ವಾ ಭೇದಃ ಪ್ರಕೀರ್ತ್ಯತೇ 11-55	ಶುದ್ಧಾ ನಿಯಮ ಸಂಯುಕ್ತಾಃ ಶಿವಾರ್ಪಿತ ಫಲಾಗಮಾಃ ಅರ್ಚಯಂತಿ ಶಿವಂ ಲೋಕೇ ವಿಜ್ಞೇಯಾಸ್ತೇ ಗಣೇಶ್ವರಾಃ 11-56
ಇತಿ ಭಕ್ತಮಾಹಾತ್ಮ್ಯಸ್ಥಲಂ		ಅಥ ಶರಣ ಮಾಹಾತ್ಮ್ಯ ಸ್ಥಲಮ್	
ಗುರುಲಿಂಗಾದಿ ಮಾಹಾತ್ಮ್ಯ- ಬೋಧಾನ್ವೇಷಣ ಸಂಗತಃ ಸರ್ವಾತ್ಮನಾ ಶಿವಾ ಪತ್ತಿಃ ಶರಣ ಸ್ಥಾನ ಮುಚ್ಯತೇ 11-57	ಬ್ರಹ್ಮಾದಿ ವಿಬುಧಾನ್ ಸರ್ವಾನ್ ಮುಕ್ತಾ ಪ್ರಾಕೃತ ವೈಭವಾನ್ ಪ್ರಪದ್ಯತೇ ಶಿವಂ ಯತ್ತು ಶರಣಂ ತಮುದಾಹೃತಮ್ 11-58	ಶರಣ್ಯಃ ಸರ್ವ ಭೂತಾನಾಮ್ ಶಂಕರಃ ಶಶಿಶೇಖರಃ ಸರ್ವಾತ್ಮನಾ ಪ್ರಪನ್ನಸ್ತಮ್ ಶರಣಾಗತ ಉಚ್ಯತೇ 11-59	ವಿಮುಕ್ತ ಭೋಗ ಲಾಲಸ್ಯೋ ದೇವತಾಂತರ ನಿಸ್ಪೃಹಃ ಶಿವಮಭ್ಯರ್ಥಯನ್ ಮೋಕ್ಷಮ್ ಶರಣಾರ್ಥಿತಿ ಗೀಯತೇ 11-60

ಯೇ ಪ್ರಪನ್ನಾ ಮಹಾದೇವಮ್ ಮನೋವಾಕ್ಯಾಯ ಕರ್ಮಭಿಃ ತೇಷಾಂ ತು ಕರ್ಮ ಜಾತೇನ ಕಿಂ ವಾ ದೇವಾದಿ ತರ್ಪಣೈಃ 11-61	ಸರ್ವೇಷಾಮಪಿ ಯಜ್ಞಾನಾಮ್ ಕ್ಷಯಃ ಸ್ವರ್ಗಃ ಫಲಾಯತೇ ಅಕ್ಷಯಂ ಫಲ ಮಾಪ್ನೋತಿ ಪ್ರಪನ್ನಃ ಪರಮೇಶ್ವರಮ್ 11-62	ಪ್ರಪನ್ನ ಪಾರಿಜಾತಸ್ಯ ಭವಸ್ಯ ಪರಮಾತ್ಮನಃ ಪ್ರಪತ್ಯಾ ಕಿಂ ನ ಜಾಯೇತ ಪಾಪಿನಾಮಪಿ ದೇಹಿನಾಮ್ 11-63	ಪ್ರಪನ್ನಾನಾಂ ಮಹಾದೇವಮ್ ಪರಿಪಕ್ವಾಂತ ರಾತ್ಮನಾಮ್ ಜನ್ಮೈವ ಜನ್ಮನಾನ್ಯೇಷಾಮ್ ವೃಥಾ ಜನನ ಸಂಗಿನಾಮ್ 11-64
ದುರ್ಲಭಂ ಮಾನುಷಂ ಪ್ರಾಪ್ಯ ಜನನಂ ಜ್ಞಾನ ಸಾಧನಮ್ ಯೇ ನ ಜಾನಂತಿ ದೇವೇಶಮ್ ತೇಷಾಮಾತ್ಮಾ ನಿರರ್ಥಕಃ 11-65	ತತ್ಕುಲಂ ಹಿ ಸದಾ ಶುದ್ಧಮ್ ಸಫಲಂ ತಸ್ಯ ಜೀವಿತಮ್ ಯಸ್ಯ ಚಿತ್ತಂ ಶಿವೇ ಸಾಕ್ಷಾತ್ ವಿಲೀನಮ ಬಹಿರ್ಮುಖಮ್ 11-66	ಇತಿ ಶರಣ ಮಾಹಾತ್ಮ್ಯಸ್ಥಲಂ	ಅಥ ಪ್ರಸಾದ ಮಾಹಾತ್ಮ್ಯ ಸ್ಥಲಮ್
ಗುರುಲಿಂಗಾದಿ ಮಾಹಾತ್ಮ್ಯ- ವಿಶೇಷಾನುಭವ ಸ್ಥಿತಿಃ ಯಸ್ಮಾಚ್ಚಿವ ಪ್ರಸಾದಾತ್ ಸ್ಯಾತ್ ತದಸ್ಯ ಮಹಿಮೋಚ್ಯತೇ 11-67	ಸದಾ ಲಿಂಗೈಕ ನಿಷ್ಠಾನಾಮ್ ಗುರು ಪೂಜಾನು ಷಂಗಿಣಾಮ್ ಪ್ರಪನ್ನಾನಾಂ ವಿಶುದ್ಧಾನಾಮ್ ಪ್ರಸೀದತಿ ಮಹೇಶ್ವರಃ 11-68	ಪ್ರಸಾದೋಪಿ ಮಹೇಶಸ್ಯ ದುರ್ಲಭಃ ಪರಿಕೀತ್ಯ ತೇ ಘೋರ ಸಂಸಾರ ಸಂತಾಪ- ನಿವೃತ್ತಿಯೇನ ಜಾಯತೇ 11-69	ಯಜ್ಞಾಸ್ತ ಪಾಂಸಿ ಮಂತ್ರಾಣಾಮ್ ಜಪಶ್ಚಿಂತಾ ಪ್ರಬೋಧನಮ್ ಪ್ರಸಾದಾರ್ಥಂ ಮಹೇಶಸ್ಯ ಕೀರ್ತಿತಾನಿ ನ ಸಂಶಯಃ 11-70
ಪ್ರಸಾದಮೂಲಾ ಸರ್ವೇಷಾಮ್ ಭಕ್ತಿರವ್ಯ ಭಿಚಾರಿಣೀ ಶಿವ ಪ್ರಸಾದ ಹೀನಸ್ಯ ಭಕ್ತಿಶ್ಚಾಪಿ ನ ಸಿದ್ಧಿ ತಿ 11-71	ಗರ್ಭಸ್ಥೋ ಜಾಯಮಾನೋ ವಾ ಜಾತೋ ವಾ ಬ್ರಾಹ್ಮಣೋಥವಾ ಅಂತ್ಯಜೋ ವಾಪಿ ಮುಚ್ಯೇತ ಪ್ರಸಾದೇ ಸತಿ ಶಾಂಕರೇ 11-72	ಬ್ರಹ್ಮಾದ್ಯಾ ವಿಬುಧಾಃ ಸರ್ವ ಸ್ವಸ್ವಸ್ಥಾನ ನಿವಾಸಿನಃ ನಿತ್ಯಸಿದ್ಧಾ ಭವಂತ್ಯೇವ ಪ್ರಸಾದಾತ್ ಪಾರಮೇಶ್ವರಾತ್ 11-73	ಪ್ರಸಾದೇ ಶಾಂಭವೇ ಸಿದ್ಧೇ ಪರಮಾನಂದ ಕಾರಣೇ ಸರ್ವಂ ಶಿವ ಮಯಂ ವಿಶ್ವಮ್ ದೃಶ್ಯತೇ ನಾತ್ರ ಸಂಶಯಃ 11-74
ಸಂಸಾರ ಚಕ್ರ ನಿರ್ವಾಹ- ನಿಮಿತ್ತಂ ಕರ್ಮ ಕೇವಲಮ್ ಪ್ರಸಾದೇನ ವಿನಾ ಶಂಭೋಃ ನ ಕಸ್ಯಾಪಿ ನಿವರ್ತತೇ 11-75	ಬಹುನಾತ್ರ ಕಿಮುಕ್ತೇನ ನಾಸ್ತಿ ನಾಸ್ತಿ ಜಗತ್ ತ್ರಯೇ ಸಮಾನ ಮಧಿಕಂ ಚಾಪಿ ಪ್ರಸಾದಸ್ಯ ಮಹೇಶಿತುಃ 11-76	ಶಿವಪ್ರಸಾದೇ ಸತಿಯೋಗ ಭಾಜಿ ಸರ್ವಂ ಶಿವೈಕಾತ್ಮ ತಯಾವಿಭಾತಿ ಸ್ವಕರ್ಮಮುಕ್ತಃ ಶಿವಭಾವಿತಾತ್ಮಾ ಸ ಪ್ರಾಣಲಿಂಗೀತಿ ನಿಗದ್ಯತೇಸೌ 11-77	
<p>ಇತಿ ಪ್ರಸಾದಮಾಹಾತ್ಮ್ಯಸ್ಥಲಮ್ ಪರಿನಮಾಪ್ತಂ ಓಂ ತತ್ಸತ್ ಇತಿ ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ - ಶ್ರೀರೇಣುಕಾಗಸ್ಯ ಸಂವಾದೇ ವೀರಶೈವ ಧರ್ಮನಿರ್ಣಯೇ ಶ್ರೀಶಿವಯೋಗಿಶಿವಾಚಾರ್ಯವಿರಚಿತೇ ಶ್ರೀಸಿದ್ಧಾಂತಶಿಖಾಮಣೌ ಪ್ರಸಾದಿಸ್ಥಲೇ ಪ್ರಸಾದಿಸ್ಥಲಾದಿ ಸಪ್ತವಿಧ ಸ್ಥಲ ಪ್ರಸಂಗೋ ನಾಮ ಏಕಾದಶಃ ಪರಿಚ್ಛೇದಃ </p>			

<p>ಕ್ಷಮಾಪಣ ಸ್ತೋತ್ರಮ್ ಯದಕ್ಷರ ಪದ ಭ್ರಷ್ಟಮ್ ಮಾತ್ರಾಹೀನಂ ಚ ಯದ್ಭವೇತ್ ತತ್ಸರ್ವಂ ಕ್ಷಮ್ಯತಾಂ ದೇವ ಶ್ರೀರೇಣುಕ ಗಣೇಶ್ವರ:</p>	<p>ಓಂ ಸರ್ವೇಷಾಂ ಸ್ವಸ್ತಿರ್ ಭವತು ಓಂ ಸರ್ವೇಷಾಂ ಶಾಂತಿರ್ ಭವತು ಓಂ ಸರ್ವೇಷಾಂ ಶಿವಂ ಭವತು ಓಂ ಶಾಂತಿಃ ಶಾಂತಿಃ ಶಾಂತಿಃ</p>	<p>ಓಂ ಸಹನಾ ಭವತು ಸಹನೌಭು ನಕ್ಷು ಸಹ ವೀರ್ಯಂ ಕರವಾವಹೈ ತೇಜಸ್ವಿ ನಾ ವ ಧೀತ ಮಸ್ತು ಮಾ ವಿದ್ವಿಷಾವ ಹೈ ಓಂ ಶಾಂತಿಃ ಶಾಂತಿಃ ಶಾಂತಿಃ</p>	<p>ಲೋಕಾ ಸಮಸ್ತಾ ಸುಖಿನೋ ಭವಂತು ಸರ್ವೇ ಜನಾಃ ಸುಖಿನೋ ಭವಂತು ಸರ್ವೇ ಸಂತು ನಿರಾಮಯಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ ದುಃಖ ಭಾರ್ಭವೇತ್ ಓಂ ಶಾಂತಿಃ ಶಾಂತಿಃ ಶಾಂತಿಃ</p>
--	--	---	---

<p>ಜಯ ರೇಣುಕಗೀತೇ ಮಾತಃ ಜಯ ರೇಣುಕ ಗೀತೇ ರೇಣುಕ ಹೃದಯ ವಿಹಾರಿಣಿ ರೇಣುಕ ಹೃದಯ ವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಜಯ ರೇಣುಕಗೀತೇ ಮಾತಃ ಜಯ ರೇಣುಕ ಗೀತೇ ರೇಣುಕ ಹೃದಯ ವಿಹಾರಿಣಿ ರೇಣುಕ ಹೃದಯ ವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಶ್ರೀ ಸಿದ್ಧಾಂತ ಶಿಖಾಮಣಿ ಸಂಜ್ಞೇ ಸುಖ್ಯಾತೇ ಸಂಜ್ಞೇ ಸುಖ್ಯಾತೇ ಕಲಸೀ ಸಂಭವಮುನಿವರ ಕಲಸೀ ಸಂಭವಮುನಿವರ ಸುಕ್ರುತ್ಯೈರವತೀರ್ಣೇ ಓಂ ಜಯ ರೇಣುಕ ಗೀತೇ</p>	<p>ಏಕೋತ್ತರ ಶತ ಸಂಖ್ಯ ಸ್ಥಲ ಮಣಿ ಮಯ ದೀಪೇ ಸ್ಥಲ ಮಣಿ ಮಯ ದೀಪೇ ಶಿವಯೋಗಿ ಶಿವಾಚಾರ್ಯ ಶಿವಯೋಗಿ ಶಿವಾಚಾರ್ಯ ಸ್ವರ್ಣಾಕ್ಷರ ರಚಿತೇ ಓಂ ಜಯ ರೇಣುಕ ಗೀತೇ</p>	<p>ಲಕ್ಷ್ಮಾವರಣ ವಿಧಾಯಿನಿ ಷಟ್ ಸ್ಥಲ ಸೋಪಾನೇ ಷಟ್ ಸ್ಥಲ ಸೋಪಾನೇ ಪಂಚಾಚಾರ ವಿಮರ್ಶಿನಿ ಪಂಚಾಚಾರ ವಿಮರ್ಶಿನಿ ತತ್ತ್ವ ತ್ರಯಗೀತೇ ಓಂ ಜಯ ರೇಣುಕ ಗೀತೇ</p>
--	--	---	--	---

<p>ಗುರುಚರಲಿಂಗ ಸಪರ್ಯಾ ದೀಕ್ಷಾ ವಿಖ್ಯಾತೇ ದೀಕ್ಷಾ ವಿಖ್ಯಾತೇ ಶತ ಶತಭಕ್ತ ಸು ಗೀತೇ ಶತ ಶತಭಕ್ತ ಸು ಗೀತೇ ವಿದ್ಯೇ ಬ್ರಹ್ಮ ಪರೇ ಓಂ ಜಯ ರೇಣುಕ ಗೀತೇ</p>	<p>ಶರಣಾಗತ ಕರುಣಾರಸ ಘಟಶೋಭಿತ ಹಸ್ತೆ ಘಟಶೋಭಿತ ಹಸ್ತೆ ನಿಶ್ಚಲ ಭಕ್ತಿವಿಧಾಯಿನಿ ನಿಶ್ಚಲ ಭಕ್ತಿವಿಧಾಯಿನಿ ಮಲಹಾರಿಣಿ ಗಂಗೇ ಓಂ ಜಯ ರೇಣುಕ ಗೀತೇ</p>	<p>ಶ್ರೀ ಶಿವಯೋಗಿ ಸುವೇದ್ಯೇ ಶೈವಾಗಮ ವಿದ್ಯೇ ಶೈವಾಗಮ ವಿದ್ಯೇ ಷಡಧಿಕ-ತ್ರಿಮಶದ್ ಬುದ್ಧದ ಷಡಧಿಕ-ತ್ರಿಮಶದ್ ಬುದ್ಧದ ಶಿವ ಸಾಗರ ರಮ್ಯೇ ಓಂ ಜಯ ರೇಣುಕ ಗೀತೇ</p>	<p>ವಿಶ್ವರಾಧ್ಯ ಜಗದ್ಗುರು ಸಿಂಹಾಸನ ಪತಿನಾ ಸಿಂಹಾಸನ ಪತಿನಾ ಪ್ರವಚನ ಮಾಲಾ ಗ್ರಥಿತಾ ಪ್ರವಚನ ಮಾಲಾ ಗ್ರಥಿತಾ ಭೂ ಮಂಡಲ ಧಾರ್ಯಾ ಓಂ ಜಯ ರೇಣುಕ ಗೀತೇ</p>	<p>ಜ್ಞಾನಾಮೃತ ಪರಿತ್ಯಪ್ತೆಃ ಕೋಟಿ ಜನ್ಮೈರ್ ವಂದ್ಯೈಃ ಕೋಟಿ ಜನ್ಮೈರ್ ವಂದ್ಯೈಃ ಸಾ ತ್ವಮ್ ಭಗವತಿ ಮಾತಃ ಸಾ ತ್ವಮ್ ಭಗವತಿ ಮಾತಃ ಜಯ ರೇಣುಕಗೀತೇ ಓಂ ಜಯ ರೇಣುಕ ಗೀತೇ</p>
---	--	--	--	---

<p>ಜಯ ರೇಣುಕ ಗೀತೇ ಮಾತಃ-ಜಯ ರೇಣುಕ ಗೀತೇ ರೇಣುಕ ಹೃದಯವಿಹಾರಿಣಿ ರೇಣುಕ ಹೃದಯವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಜಯ ರೇಣುಕ ಗೀತೇ ಮಾತಃ-ಜಯ ರೇಣುಕ ಗೀತೇ ರೇಣುಕ ಹೃದಯವಿಹಾರಿಣಿ ರೇಣುಕ ಹೃದಯವಿಹಾರಿಣಿ ಜಯ ಜಯ ಶಿವ ಗೀತೇ ಓಂ ಜಯ ರೇಣುಕ ಗೀತೇ</p>	<p>ಓಂ ಜಯ ರೇಣುಕ ಗೀತೇ ಓಂ ಜಯ ರೇಣುಕ ಗೀತೇ</p>		
---	---	--	--	--

ಏಕಾದಶಃ ಪರಿಚ್ಛೇದಃ ಪ್ರಸಾದಿನಃ ಸಪ್ತವಿಧಸ್ಥಲಪ್ರಸಂಗಃ

<p> ಅಗಸ್ತ್ಯ ಉವಾಚ ಉಕ್ತೋ ಮಾಹೇಶ್ವರಃ ಸಾಕ್ಷಾತ್ ಲಿಂಗನಿಷ್ಠಾದಿ ಧರ್ಮವಾನ್ ಕಥಮೇಷ ಪ್ರಸಾದೀತಿ ಕಥ್ಯತೇ ಗಣನಾಯಕ 11-1</p>	<p>ಹೇ ಗಣನಾಯಕನಾದ ರೇಣುಕನೇ, ಲಿಂಗನಿಷ್ಠಾದಿ ಧರ್ಮಗಳುಳ್ಳ ಸಾಕ್ಷಾತ್ ಮಾಹೇಶ್ವರನ ಸ್ವರೂಪವನ್ನು ನೀನು ಹೇಳಿದೆ. ಈ ಮಾಹೇಶ್ವರನು ಹೇಗೆ ತಾನೇ ಪ್ರಸಾದಿಯಾಗುತ್ತಾನೆ?</p>	<p> ಶ್ರೀ ರೇಣುಕ ಉವಾಚ ಲಿಂಗನಿಷ್ಠಾದಿಭಾವೇನ ಧ್ವಸ್ತಪಾಪ ನಿಬಂಧನಃ ಮನಃ ಪ್ರಸಾದಯೋಗೇನ ಪ್ರಸಾದೀತ್ಯೇಷ ಕಥ್ಯತೇ 11-2</p>	<p>ಲಿಂಗನಿಷ್ಠಾದಿ ಸ್ಥಲಗಳನ್ನು ಭಾವಿಸುವುದರಿಂದ (ತಿಳಿದು ಆಚರಿಸುವುದರಿಂದ) ಪಾಪಬಂಧನವನ್ನು ಧ್ವಂಸಮಾಡಿಕೊಂಡ, ಅಂತೆಯೇ ಮನಸ್ಸನ್ನು ಪ್ರಸನ್ನವಾಗಿಟ್ಟುಕೊಂಡ ಈ ಮಾಹೇಶ್ವರನು ಪ್ರಸಾದಿಯೆಂದು ಹೇಳಲ್ಪಡುತ್ತಾನೆ.</p>
<p>ಪ್ರಸಾದಿಸ್ಥಲಮಿತ್ಯೇತತ್ ಅಸ್ಯ ಮಾಹಾತ್ಮ್ಯ ಬೋಧಕಮ್ ಅಂತರ ಸ್ಥಲಭೇದೇನ ಸಪ್ತಧಾ ಪರಿ ಕೀರ್ತಿತಮ್ 11-3</p>	<p>ಈ ಪ್ರಸಾದಿ ಸ್ಥಲವು ಅದರ ಮಹಾತ್ಮ್ಯ ಬೋಧಕಗಳಾದ ಏಳು ವಿಧವಾದ ಅಂತರಸ್ಥಲ ಭೇದವುಳ್ಳದ್ದಾಗಿ ಹೇಳಲ್ಪಟ್ಟಿದೆ.</p>	<p>ಪ್ರಸಾದಿಸ್ಥಲಮಾದೌ ತು ಗುರುಮಾಹಾತ್ಮ್ಯಕಂ ತತಃ ತತೋ ಲಿಂಗಪ್ರಶಂಸಾ ಚ ತತೋ ಜಂಗಮ ಗೌರವಮ್ 11-4</p>	<p>ಮೊದಲನೆಯದು ಪ್ರಸಾದಿಸ್ಥಲವು, ತದನಂತರ ಗುರುಮಹಾತ್ಮ್ಯಸ್ಥಲವು, ಅದಾದ ಮೇಲೆ ಲಿಂಗಪ್ರಶಂಸಾಸ್ಥಲವು. ತದನಂತರದಲ್ಲಿ ಜಂಗಮಗೌರವಸ್ಥಲವು (ಜಂಗಮಮಹಾತ್ಮ್ಯ ಸ್ಥಲವು)</p>
<p>ತತೋ ಭಕ್ತಸ್ಯ ಮಾಹಾತ್ಮ್ಯಮ್ ತತಃ ಶರಣಕೀರ್ತನಮ್ ಶಿವಪ್ರಸಾದಮಾಹಾತ್ಮ್ಯಮ್ ಇತಿ ಸಪ್ತಪ್ರಕಾರಕಮ್ ಕ್ರಮಾಲಕ್ಷಣಮೇತೇಷಾಮ್ ಕಥಯಾಮಿ ಮಹಾಮುನೇ 11-5</p>	<p>ನಂತರ ಭಕ್ತಮಹಾತ್ಮ್ಯ ಸ್ಥಲವು. ಅದಾದ ಮೇಲೆ ಶರಣ ಮಹಾತ್ಮ್ಯಸ್ಥಲವು. ನಂತರ ಶಿವಪ್ರಸಾದಮಹಾತ್ಮ್ಯ ಸ್ಥಲವು. -ಹೀಗೆ ಇದು ಏಳು ಪ್ರಕಾರದ ಅವಾಂತರ ಸ್ಥಲಗಳಿಂದ ಕೂಡಿಕೊಂಡಿರುತ್ತದೆ.</p>	<p>ಇತಿ ಪ್ರಸಾದಿಸ್ಥಲಮ್</p>	<p>ಅಥ ಪ್ರಸಾದಿಸ್ಥಲಮ್</p>
<p>ನೈರ್ಮಲ್ಯಂ ಮನಸೋ ಲಿಂಗಮ್ ಪ್ರಸಾದ ಇತಿ ಕಥ್ಯತೇ ಶಿವಸ್ಯ ಲಿಂಗರೂಪಸ್ಯ ಪ್ರಸಾದಾದೇವ ಸಿದ್ಧತಿ 11-6</p>	<p>ಮನಸ್ಸಿನ ನಿರ್ಮಲತೆಯ ಚಿಹ್ನವೇ ಪ್ರಸಾದವೆಂದು ಕರೆಯಲ್ಪಡುತ್ತದೆ. ಇದು (ಮನಸ್ಸಿನ ನಿರ್ಮಲತೆಯು) ಲಿಂಗರೂಪನಾದ ಶಿವನ ಪ್ರಸಾದದಿಂದಲೇ (ಪ್ರಸಾದವನ್ನು ಸ್ವೀಕರಿಸುವುದರಿಂದಲೇ) ಸಿದ್ಧವಾಗುತ್ತದೆ.</p>	<p>ಶಿವಪ್ರಸಾದಂ ಯದ್ಧವ್ಯಮ್ ಶಿವಾಯ ವಿನಿವೇದಿತಮ್ ನಿರ್ಮಾಲ್ಯಂ ತತ್ ಶೈವಾನಾಮ್ ಮನೋ ನೈರ್ಮಲ್ಯ ಕಾರಣಮ್ 11-7</p>	<p>ಶಿವನಿಗೆ ನೈವೇದ್ಯ ಮಾಡಲ್ಪಟ್ಟ ಯಾವ ಪದಾರ್ಥವಿರುತ್ತಿದೆಯೋ ಅದುವೇ ಶಿವಪ್ರಸಾದವು. ಆ ಶಿವಪ್ರಸಾದ ರೂಪವಾದ ನಿರ್ಮಾಲ್ಯವು ಶಿವಭಕ್ತರ ಮನೋನೈರ್ಮಲ್ಯಕ್ಕೆ ಕಾರಣವಾಗಿರುತ್ತದೆ.</p>
<p>ಮನಃ ಪ್ರಸಾದ ಸಿದ್ಧ ಧರ್ಮಮ್ ನಿರ್ಮಲ ಜ್ಞಾನ ಕಾರಣಮ್ ಶಿವಪ್ರಸಾದಂ ಸ್ವೀಕುರ್ವನ್ ಪ್ರಸಾದೀತ್ಯೇಷ ಕಥ್ಯತೇ 11-8</p>	<p>ನಿರ್ಮಲ ಜ್ಞಾನಕ್ಕೆ ಕಾರಣೀಭೂತವಾದ ಶಿವಪ್ರಸಾದವನ್ನು ಮನಸ್ಸಿನ ಪ್ರಸನ್ನತೆಗಾಗಿ ಸ್ವೀಕರಿಸುವ ಮಾಹೇಶ್ವರನೇ ಪ್ರಸಾದಿಯೆಂದು ಕರೆಯಲ್ಪಡುತ್ತಾನೆ.</p>	<p>ಅನ್ನ ಶುದ್ಧಾ ಹಿ ಸರ್ವೇಷಾಮ್ ತತ್ತ ಶುದ್ಧಿರುದಾಹೃತಾ ವಿಶುದ್ಧ ಮನ್ನ ಜಾತಂ ಹಿ ಯಚ್ಚಿವಾಯ ಸಮರ್ಪಿತಮ್ 11-9</p>	<p>ಅನ್ನ ಶುದ್ಧಿಯಿಂದಲೇ ಎಲ್ಲ ಜೀವಿಗಳ ತತ್ತ ಶುದ್ಧಿಯು (ದೇಹೇಂದ್ರಿಯಾದಿಗಳ ಶುದ್ಧಿಯು) ಹೇಳಲ್ಪಟ್ಟಿದೆ. ಶಿವನಿಗೆ ಸಮರ್ಪಿತವಾದ ಯಾವುದು ಶಿವನಿಗೆ ಸಮರ್ಪಿತವಾಗುವುದೋ, ಅದುವೆ ಶುದ್ಧವಾದ ಅನ್ನವು.</p>
<p>ತದೇವ ಸರ್ವಕಾಲಂ ತು</p>	<p>ಲಿಂಗನಿಷ್ಠವಾದ (ಪ್ರಸಾದಿಸ್ಥಲದ ಸಾಧಕನು) ಯಾವಾಗಲೂ ಆ ಲಿಂಗಾರ್ಪಿತವಾದ ಅನ್ನವನ್ನು ಭುಂಜಿಸುವವನಾಗಿ ಜ್ಞಾನಕ್ಕೆ</p>	<p>ಆತ್ಮಭೋಗಾಯ ನಿಯತಮ್</p>	<p>ತನ್ನ ಭೋಗಕ್ಕಾಗಿ ಯಾವ ಯಾವ ದ್ರವ್ಯಗಳು ನಿಯತವಾಗಿವೆಯೋ (ನಿಶ್ಚಿತವಾಗಿವೆಯೋ) ತಾನು</p>

<p>ಭುಂಜಾನೋ ಲಿಂಗತತ್ವರಃ ಮನಃಪ್ರಸಾದಮತುಲಮ್ ಲಭತೇ ಜ್ಞಾನ ಕಾರಣಮ್ 11-10</p>	<p>ಕಾರಣವಾದ ಅಸದೃಶವಾದ ಮನಸ್ಸಿನ ಪ್ರಸನ್ನತೆಯನ್ನು ಪಡೆದುಕೊಳ್ಳುತ್ತಾನೆ.</p>	<p>ಯದ್ಯದ್ ದ್ರವ್ಯಂ ಸಮಾಹಿತಮ್ ತತ್ತತ್ ಸಮಪ್ರ್ಯ ದೇವಾಯ ಭುಂಜೀತಾತ್ಮ ವಿಶುದ್ಧಯೇ 11-11</p>	<p>ಸಂಪಾದಿಸಿದ (ತಾನು ದುಡಿದು ಗಳಿಸಿದ) ಆ ಎಲ್ಲ ದ್ರವ್ಯಗಳನ್ನು ತನ್ನ ಆತ್ಮಶುದ್ಧಿಗಾಗಿ (ಮನಸ್ಸಿನ ಶುದ್ಧಿಗಾಗಿ) ದೇವನಿಗೆ (ತನ್ನ ಇಷ್ಟಲಿಂಗಕ್ಕೆ) ಸಮರ್ಪಿಸಿ ಭುಂಜಿಸಬೇಕು (ಸ್ವೀಕರಿಸಬೇಕು).</p>
<p>ನಿತ್ಯಸಿದ್ಧೇನ ದೇವೇನ ಭಿಷಜಾ ಜನ್ಮ ರೋಗಿಣಾಮ್ ಯದ್ಯತ್ ಪ್ರಸಾದಿತಂ ಭುಕ್ತ್ವಾ ತತ್ತಜ್ಜನ್ಮ ರಸಾಯನಮ್ 11-12</p>	<p>ಜನ್ಮರೋಗಿಗಳಿಗೆ (ಭವರೋಗಿಗಳಿಗೆ) ವೈದ್ಯನಾದ, ನಿತ್ಯಸಿದ್ಧನಾದ (ಇಷ್ಟಲಿಂಗದಲ್ಲಿ ಸದಾ ಸನ್ನಿಹಿತನಾದ) ದೇವನಿಗೆ (ಶಿವನಿಗೆ) ಯಾವ ಯಾವ ಪದಾರ್ಥವು ಅರ್ಪಿಸಿ ಪ್ರಸಾದವಾಗಿರುವುದೋ ಅದನ್ನು ಸೇವಿಸುವುದು ಭವರೋಗಕ್ಕೆ ದಿವ್ಯಔಷಧವು.</p>	<p>ಆರೋಗ್ಯಕಾರಣಂ ಪುಂಸಾಮ್ ಅಂತಃಕರಣಶುದ್ಧಿದಮ್ ತಾಪತ್ರಯಮಹಾರೋಗ- ಸಮುದ್ಧರಣಭೇಷಜಮ್ 11-13</p>	<p>(ಈ ಪ್ರಸಾದವು) ಎಲ್ಲ ಜೀವಿಗಳ ಆರೋಗ್ಯಕ್ಕೆ ಕಾರಣವಾಗಿರುತ್ತದೆ. ಅಂತಃಕರಣದ ಶುದ್ಧಿಯನ್ನು ಮಾಡುತ್ತದೆ. ತಾಪತ್ರಯಗಳೆಂಬ ಮಹಾರೋಗವನ್ನು ನಿರ್ಮೂಲನ ಮಾಡುವ ದಿವ್ಯಔಷಧವಾಗಿರುತ್ತದೆ.</p>
<p>ವಿದ್ಯಾವೈಶದ್ಯಕರಣಮ್ ವಿನಿಪಾತ ವಿಘಾತನಮ್ ದ್ವಾರಂ ಜ್ಞಾನಾವತಾರಸ್ಯ ಮೋಹಚ್ಛೇದಸ್ಯ ಕಾರಣಮ್ 11-14</p>	<p>(ಈ ಪ್ರಸಾದವು) ವಿದ್ಯೆಯ ವಿಕಾಸಕ್ಕೆ ಕಾರಣವಾಗಿರುತ್ತದೆ. ವಿನಿಪಾತಗಳ (ಸಂಕಟಗಳ) ನಾಶಕವು ಆಗಿರುತ್ತದೆ. ಜ್ಞಾನದ ಆಗಮಕ್ಕೆ ಮಹಾದ್ವಾರವಾಗಿದ್ದು ಮೋಹವನ್ನು ನಾಶಗೊಳಿಸಲು ಕಾರಣವಾಗಿರುತ್ತದೆ.</p>	<p>ವೈರಾಗ್ಯ ಸಂಪದೋ ಮೂಲಮ್ ಮಹಾನಂದ ಪ್ರವರ್ಧನಮ್ ದುರ್ಲಭಂ ಪಾಪ ಚಿತ್ತಾನಾಮ್ ಸುಲಭಂ ಶುದ್ಧಕರ್ಮಣಾಮ್ 11-15</p>	<p>ಈ ಪ್ರಸಾದವು ವೈರಾಗ್ಯವೆಂಬ ಸಂಪತ್ತಿಗೆ ಮೂಲಕಾರಣವಾಗಿರುತ್ತದೆ. ಮಹಾನಂದವನ್ನು ಹೆಚ್ಚಿಸುತ್ತದೆ. ಇದು ಪಾಪಿಗಳಿಗೆ ದುರ್ಲಭವಾಗಿದ್ದು ಶುದ್ಧ ಕರ್ಮವುಳ್ಳವರಿಗೆ (ಪುಣ್ಯಾತ್ಮರಿಗೆ) ಸುಲಭವಾಗುತ್ತದೆ.</p>
<p>ಆದ್ಯತಂ ಬ್ರಹ್ಮ ವಿಷ್ಣು ದ್ವೈಃ ವಸಿಷ್ಠಾದ್ಯೈಶ್ಚ ತಾಪಸೈಃ ಶಿವಸ್ವೀಕೃತ ಮನ್ನಾದ್ಯಮ್ ಸ್ವೀಕಾರ್ಯಂ ಸಿದ್ಧಿಕಾಂಕ್ಷಿಭಿಃ 11-16</p>	<p>ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳಿಂದ ಮತ್ತು ವಸಿಷ್ಠ ಮೊದಲಾದ ತಪಸ್ವಿಗಳಿಂದ (ಮುನಿಗಳಿಂದ) ಈ ಪ್ರಸಾದವು ಸ್ವೀಕರಿಸಲ್ಪಟ್ಟಿದೆ. ಆದ್ದರಿಂದ ಸಿದ್ಧಿಕಾಂಕ್ಷಿಗಳು (ಮೋಕ್ಷಾಪೇಕ್ಷಿಗಳು) ಶಿವನಿಗೆ ಅರ್ಪಿಸಿದ ಅನ್ನಾದಿಗಳನ್ನು ಸ್ವೀಕರಿಸಬೇಕು.</p>	<p>ಪತ್ರಂ ಪುಷ್ಪಂ ಫಲಂ ತೋಯಮ್ ಯಜ್ಞಿವಾಯ ನಿವೇದಿತಮ್ ತತ್ತತ್ ಸ್ವೀಕಾರಯೋಗೇನ ಸರ್ವಪಾಪಕ್ಷಯೋ ಭವೇತ್ 11-17</p>	<p>ಶಿವನಿಗೆ ನಿವೇದಿಸಿದ (ಅರ್ಪಿಸಿದ) ಪತ್ರ, ಪುಷ್ಪ, ಫಲ ಮತ್ತು ಜಲ-ಇವುಗಳನ್ನು ಸ್ವೀಕರಿಸುವುದರಿಂದ ಸರ್ವಪಾಪಗಳ ಕ್ಷಯವು ಆಗುತ್ತದೆ.</p>
<p>ಯಥಾ ಶಿವಪ್ರಸಾದಾನ್ನಮ್ ಸ್ವೀಕಾರ್ಯಂ ಲಿಂಗತತ್ವರೈಃ ತಥಾ ಗುರೋಃ ಪ್ರಸಾದಾನ್ನಮ್ ತಥೈವ ಶಿವಯೋಗಿನಾಮ್ 11-18</p>	<p>ಲಿಂಗತತ್ವರರಾದ (ಲಿಂಗನಿಷ್ಠರಾದ ಪ್ರಸಾದಿಸ್ಥಲದ ಸಾಧಕರು) ಯಾವ ರೀತಿಯಾಗಿ ಶಿವನ ಪ್ರಸಾದರೂಪವಾದ ಅನ್ನವನ್ನು ಸ್ವೀಕರಿಸುತ್ತಾರೆಯೋ ಹಾಗೆಯೇ ಗುರುವಿನ ಮತ್ತು ಶಿವಯೋಗಿಗಳ ಪ್ರಸಾದಾನ್ನವನ್ನು ಸಹ ಸ್ವೀಕರಿಸಬೇಕು (ಲಿಂಗ, ಗುರು, ಜಂಗಮ ಪ್ರಸಾದಗಳನ್ನು ಸ್ವೀಕರಿಸಬೇಕು).</p>	<p>ಇತಿ ಪ್ರಸಾದಿಸ್ಥಲಂ</p>	<p>ಅಥ ಗುರುಮಾಹಾತ್ಮ್ಯಸ್ಥಲಮ್</p>
<p>ಗುರುರೇವಾತ್ರ ಸರ್ವಪಾಮ್ ಕಾರಣಂ ಸಿದ್ಧಿಕರ್ಮಣಾಮ್ ಗುರುರೂಪೋ ಮಹಾದೇವೋ ಯತಃ ಸಾಕ್ಷಾದಪಸ್ಥಿತಃ 11-19</p>	<p>ಈ ಲೋಕದಲ್ಲಿ ಎಲ್ಲರ ಸಿದ್ಧಿಕರ್ಮಗಳಿಗೆ (ಭೋಗ, ಮೋಕ್ಷ, ಸಿದ್ಧಿಗಳಿಗೆ) ಗುರುವೇ ಕಾರಣನು. ಏಕೆಂದರೆ ಮಹಾದೇವನೇ ಸಾಕ್ಷಾತ್ ಗುರು ಸ್ವರೂಪವಾಗಿ ಉಪಸ್ಥಿತನಾಗಿದ್ದಾನೆ (ಪ್ರತ್ಯಕ್ಷವಾಗಿ ಇದ್ದಾನೆ).</p>	<p>ನಿಷ್ಕಲೋ ಹಿ ಮಹಾದೇವೋ ನಿತ್ಯಜ್ಞಾನ ಮಹೋದಧಿಃ ಸಕಲೋ ಗುರುರೂಪೇಣ ಸರ್ವಾನುಗ್ರಾಹಕೋ ಭವೇತ್ 11-20</p>	<p>ನಿತ್ಯಜ್ಞಾನದ ಮಹೋದಧಿಯಾದ (ಮಹಾಸಾಗರನಾದ) ಮಹಾದೇವನು ನಿಷ್ಕಲನಾಗಿರುತ್ತಾನೆ (ನಿರಾಕಾರವಾಗಿರುತ್ತಾನೆ). ಅವನೇ ಸಕಲನಾ (ಸಾಕಾರನಾಗಿ) ಗುರುರೂಪದಿಂದ ಸರ್ವರನ್ನು ಅನುಗ್ರಹಿಸುತ್ತಾನೆ. (ಸ್ವಸ್ವರೂಪಜ್ಞಾನ</p>

			ರೂಪವಾದ ಅನುಗ್ರಹವನ್ನು ಮಾಡುತ್ತಾನೆ ಹಾಗೂ ಭೋಗ ಮೋಕ್ಷಗಳನ್ನೂ ಸಹ ಅನುಗ್ರಹಿಸುತ್ತಾನೆ).
ಯಃ ಶಿವಃ ಸ ಗುರುರ್ಜ್ಞಯೋ ಯೋ ಗುರುಃ ಸ ಶಿವಃ ಸ್ಮೃತಃ ನ ತಯೋರಂತರಂ ಕುರ್ಯಾದ್ ಜ್ಞಾನಾವಾಪ್ತೌ ಮಹಾಮತಿಃ 11-21	ಯಾವನು ಶಿವನೋ ಅವನೇ ಗುರುವೆಂದು ತಿಳಿದುಕೊಳ್ಳಬೇಕು. ಮಹಾಮತಿಯಾದ ಪ್ರಸಾದಿಯು ಜ್ಞಾನದ ಪ್ರಾಪ್ತಿಗಾಗಿ ಅವರೀವರಲ್ಲಿ ಅಂತರವನ್ನು (ಭೇದವನ್ನು) ಮಾಡಬಾರದು.	ಹಸ್ತಪಾದಾದಿಸಾಮ್ಯೇನ ನೇತರೈಃ ಸದೃಶಂ ವದೇತ್ ಆಚಾರ್ಯಂ ಜ್ಞಾನದಂ ಶುದ್ಧಮ್ ಶಿವರೂಪತಯಾ ಸ್ಥಿತಮ್ 11-22	ಜ್ಞಾನವನ್ನು ಕೊಡುವ ಶುದ್ಧನಾದ ಶಿವಸ್ವರೂಪದಲ್ಲಿರುವ ಆಚಾರ್ಯನನ್ನು (ಗುರುವನ್ನು) ಹಸ್ತ ಪಾದಗಳ ಸಾಮ್ಯತೆಯಿಂದ ಇತರರೊಂದಿಗೆ ಸಮಾನನೆಂದು ಹೇಳಕೂಡದು.
ಆಚಾರ್ಯಸ್ಯಾವಮಾನೇನ ಶ್ರೇಯಃ ಪ್ರಾಪ್ತಿರ್ವಿಹನ್ಯತೇ ತಸ್ಮಾನ್ನಿಃಶ್ರೇಯಸಪ್ರಾಪ್ತ್ಯೈ ಪೂಜಯೇತ್ ತಂ ಸಮಾಹಿತಃ 11-23	ಆಚಾರ್ಯನ (ಗುರುವಿನ) ಅವಮಾನವನ್ನು ಮಾಡುವುದರಿಂದ ಶ್ರೇಯಸ್ಸಿನ ಪ್ರಾಪ್ತಿಯು (ಮೋಕ್ಷಪ್ರಾಪ್ತಿಯು) ಉಂಟಾಗುವುದಿಲ್ಲ. ಆದ್ದರಿಂದ ಮುಕ್ತಿಯ ಪ್ರಾಪ್ತಿಗಾಗಿ ಆ ಗುರುವನ್ನು ಸಮಾಧಾನವಾದ ಮನಸ್ಸಿನಿಂದ ಪೂಜಿಸಬೇಕು.	ಗುರುಭಕ್ತಿ ವಿಹೀನಸ್ಯ ಶಿವಭಕ್ತಿರ್ನ ಜಾಯತೇ ತತಃ ಶಿವೇ ಯಥಾ ಭಕ್ತಿಃ ತಥಾ ಭಕ್ತಿರ್ಗುರಾವಪಿ 11-24	ಗುರುಭಕ್ತಿ ಇಲ್ಲದವನಿಗೆ ಶಿವಭಕ್ತಿಯು ಉಂಟಾಗುವುದಿಲ್ಲ. ಆದ್ದರಿಂದ ಶಿವನಲ್ಲಿ ಯಾವ ರೀತಿಯಾಗಿ ಭಕ್ತಿಯನ್ನು ಮಾಡುವನೋ ಅದರಂತೆ ಗುರುವಿನಲ್ಲಿಯೂ ಭಕ್ತಿಯನ್ನು ಮಾಡಬೇಕು.
ಇತಿ ಗುರುಮಾಹಾತ್ಮ್ಯಸ್ಥಲಂ	ಅಥ ಲಿಂಗಮಾಹಾತ್ಮ್ಯಸ್ಥಲಮ್		
ಗುರುಮಾಹಾತ್ಮ್ಯ ಯೋಗೇನ ನಿಜಜ್ಞಾನಾತಿರೇಕತಃ ಲಿಂಗಸ್ಯಾಪಿ ಚ ಮಾಹಾತ್ಮ್ಯಮ್ ಸರ್ವೋತ್ಕೃಷ್ಟಂ ವಿಭಾವ್ಯತೇ 11-25	ಗುರುಮಾಹಾತ್ಮ್ಯಯ ದೇಸೆಯಿಂದ ಮತ್ತು ನಿಜವಾದ ಜ್ಞಾನದ ಅತಿರೇಕದಿಂದ (ತನಗುಂಟಾದ ಶಿವಜ್ಞಾನದ ಅತಿಶಯದಿಂದ) ಲಿಂಗದ ಮಾಹಾತ್ಮ್ಯಯೂ ಸಹ ಸರ್ವೋತ್ಕೃಷ್ಟವಾಗಿ ತೋರುತ್ತದೆ.	ಶಿವಸ್ಯ ಬೋಧಲಿಂಗಂ ಯದ್ ಗುರುಬೋಧಿತ ಚೇತಸಾ ತದೇವ ಲಿಂಗಂ ವಿಜ್ಞೇಯಮ್ ಶಾಂಕರಂ ಸರ್ವಕಾರಣಮ್ 11-26	ಶಿವನ ಚಿದ್ರೂಪದ ಚಿಹ್ನವೇ ಶಾಂಕರಲಿಂಗವು. ಇದುವೆ ಎಲ್ಲಕ್ಕೂ ಕಾರಣವಾಗಿರುತ್ತದೆ. ಇದನ್ನು ಗುರುವಿನ ಬೋಧನೆಯಿಂದುಂಟಾದ ಅರಿವಿನಿಂದ ತಿಳಿದುಕೊಳ್ಳಬೇಕು.
ಪರಂ ಪವಿತ್ರಮಮಲಮ್ ಲಿಂಗಂ ಬ್ರಹ್ಮ ಸನಾತನಮ್ ಶಿವಾಭಿಧಾನಂ ಚಿನ್ಮಾತ್ರಮ್ ಸದಾನಂದಂ ನಿರಂಕುಶಮ್ 11-27	ಪರಮ ಪವಿತ್ರವೂ, ನಿರ್ಮಲವೂ, ಸನಾತನವೂ ಆದ ಬ್ರಹ್ಮತತ್ತ್ವವೇ ಲಿಂಗವು. ಚಿದ್ರೂಪವಾದ ಸದಾನಂದ ರೂಪವಾದ ಶಿವನೆಂಬ ಹೆಸರುಳ್ಳ ಆ ಲಿಂಗವು ನಿರಂಕುಶವಾದುದಾಗಿದೆ (ಈ ಲಿಂಗತತ್ತ್ವವೇ ಸರ್ವರ ಮೇಲೆ ಶಾಸನ ಮಾಡುವುದರಿಂದ, ಇದರ ಮೇಲೆ ಶಾಸನ ಮಾಡುವವರು ಬೇರಾರೂ ಇರುವುದಿಲ್ಲ).	ಕಾರಣಂ ಸರ್ವಲೋಕಾನಾಮ್ ವೇದಾನಾಮಪಿ ಕಾರಣಮ್ ಪೂರಣಂ ಸರ್ವತತ್ತ್ವಸ್ಯ ತಾರಣಂ ಜನ್ಮವಾರಿಧೇಃ 11-28	ಈ ಲಿಂಗವು ಸರ್ವಲೋಕಗಳಿಗೆ (ಹದಿನಾಲ್ಕು ಭುವನಗಳ ನಿರ್ಮಾಣಕ್ಕೆ) ಕಾರಣವಾಗಿದೆ. ವೇದಗಳ ಉತ್ಪತ್ತಿಗೂ ಸಹ ಇದುವೇ ಕಾರಣವಾಗಿದೆ. ಸರ್ವತತ್ತ್ವಗಳನ್ನೊಳಗೊಂಡ ಪರಿಪೂರ್ಣ ತತ್ತ್ವವಾಗಿದೆ ಮತ್ತು ಜನ್ಮವಾರಿಧಿಯನ್ನು (ಸಂಸಾರ ಸಾಗರವನ್ನು) ತಾರಣಗೊಳಿಸುವುದಾಗಿದೆ (ದಾಟಿಸುವಂತಹುದಾಗಿದೆ).
ಜ್ಯೋತಿರ್ಮಯಮನಿರ್ದೇಶ್ಯಮ್ ಯೋಗಿನಾಮಾತ್ಮ ನಿ ಸ್ಥಿತಮ್ ಕಥಂ ವಿಜ್ಞಾಯತೇ ಲೋಕೇ ಮಹಾಗುರುದಯಾಂ ವಿನಾ 11-29	ಯೋಗಿಗಳ ಹೃದಯದಲ್ಲಿರುವ ಜ್ಯೋತಿರ್ಮಯವಾದ (ಪ್ರಕಾಶಮಾನ ವಾದ), ಅನಿರ್ದೇಶ್ಯವಾದ (ತೋರಿಸಲು ಬಾರದಿರುವ ಆ ಲಿಂಗತತ್ತ್ವವು) ಈ ಲೋಕದಲ್ಲಿ ಮಹಾಗುರುವಿನ ದಯವಿಲ್ಲದೆ ಹೇಗೆ ತಾನೇ ತಿಳಿದುಕೊಳ್ಳಲು ಸಾಧ್ಯ ?	ಬ್ರಹ್ಮಣಾ ವಿಷ್ಣುನಾ ಪೂರ್ವಮ್ ಯಲ್ಲಿಂಗಂ ಜ್ಯೋತಿರಾತ್ಮಕಮ್ ಅಪರಿಚ್ಛೇದ್ಯಮಭವತ್ ಕೇನ ವಾ ಪರಿಚೋದ್ಯತೇ 11-30	ಪೂರ್ವದಲ್ಲಿ ಜ್ಯೋತಿರೂಪವಾದ ಆ ಲಿಂಗವು ಬ್ರಹ್ಮ ಮತ್ತು ವಿಷ್ಣುಗಳಿಂದ ತಿಳಿದುಕೊಳ್ಳಲು ಅಸಾಧ್ಯವಾಯಿತು. ಅಂತಹ ಆ ಲಿಂಗವು

			ಯಾರಿಂದ ತಾನೇ ತಿಳಿದುಕೊಳ್ಳಲು ಸಾಧ್ಯವಾದೀತು?
ಬಹುನಾತ್ರ ಕಿಮುಕ್ತೇನ ಲಿಂಗಂ ಬ್ರಹ್ಮ ಸನಾತನಮ್ ಯೋಗಿನೋ ಯತ್ರ ಲೀಯಂತೇ ಮುಕ್ತಪಾಶ ನಿಬಂಧನಾಃ 11-31	ಈ ಲಿಂಗದ ವಿಷಯದಲ್ಲಿ ಬಹಳಷ್ಟು ಹೇಳುವುದರಿಂದ ಏನು ಪ್ರಯೋಜನ? ಪಾಶಬಂಧನದಿಂದ ಮುಕ್ತರಾದ ಯೋಗಿಗಳು ಎಲ್ಲಿ ಲೀನವಾಗುತ್ತಾರೆಯೋ ಸನಾತನವಾದ ಆ ಬ್ರಹ್ಮತತ್ವವೇ ಲಿಂಗವು.	ಪೀಠಿಕಾ ಪರಮಾ ಶಕ್ತಿಃ ಲಿಂಗಂ ಸಾಕ್ಷಾತ್ ಪರಃ ಶಿವಃ ಶಿವಶಕ್ತಿ ಸಮಾಯೋಗಮ್ ವಿಶ್ವಂ ಲಿಂಗಂ ತದುಚ್ಯತೇ 11-32	ಪೀಠಿಕೆಯು (ಪಾಣಿಬಟ್ಟಲು) ಪರಮ ಶಕ್ತಿಸ್ವರೂಪವಾದುದು. ಲಿಂಗವು (ಬಾಣವು) ಸಾಕ್ಷಾತ್ ಪರಶಿವನ ಸ್ವರೂಪವಾಗಿರುತ್ತದೆ. ಈ ಶಿವ-ಶಕ್ತಿ ಸಂಯುಕ್ತವಾದ ಲಿಂಗವೇ ವಿಶ್ವವೆಂಬುದಾಗಿ ಹೇಳಲ್ಪಟ್ಟಿರುತ್ತದೆ (ಅಖಂಡ ಚೈತನ್ಯಾತ್ಮಕ ಶಕ್ತಿ ಸ್ವರೂಪವಾದದ್ದೇ ಈ ವಿಶ್ವವು ಎಂದು ತಿಳಿದುಕೊಳ್ಳಬೇಕು).
ಬ್ರಹ್ಮಾದಯಃ ಸುರಾಃ ಸರ್ವೇ ಮುನಯಃ ಶೌನಕಾದಯಃ ಶಿವಲಿಂಗಾರ್ಚನಾದೇವ ಸ್ವಂ ಸ್ವಂ ಪದಮವಾಪ್ನುಯುಃ 11- 33	ಬ್ರಹ್ಮನೇ ಮೊದಲಾದ ಎಲ್ಲ ದೇವತೆಗಳು ಮತ್ತು ಶೌನಕಾದಿ ಮುನಿಗಳು ಈ ಶಿವಲಿಂಗಾರ್ಚನೆಯಿಂದಲೇ ತಮ್ಮ ತಮ್ಮ ಪದವಿಗಳನ್ನು ಪ್ರಾಪ್ತ ಮಾಡಿಕೊಳ್ಳುತ್ತಾರೆ.	ವಿಶ್ವಾಧಿಪತ್ವಮ್ ಈಶಸ್ಯ ಲಿಂಗಮೂರ್ತೇಃ ಸ್ವಭಾವಜಮ್ ಅನನ್ಯದೇವ-ಸಾ-ದೃಶ್ಯಮ್ ಶ್ರುತಿರಾಹ ಸನಾತನೀ 11-34	ಅನ್ಯದೇವತೆಗಳೊಡನೆ ಸಾಧ್ಯಶ್ಯತ್ವವು ಇಲ್ಲದಿರುವ ವಿಶ್ವಾಧಿಪತ್ವವು ಲಿಂಗಮೂರ್ತಿಯಾದ ಈಶ್ವರನಿಗಿಂತ ಸ್ವಭಾವ ಸಿದ್ಧವಾದದ್ದು ಎಂದು ಸನಾತನವಾದ ಶ್ರುತಿಯು ಹೇಳುತ್ತದೆ.
ಇತಿ ಲಿಂಗಮಾಹಾತ್ಮ್ಯಸ್ಥಲಂ	ಅಥ ಜಂಗಮಮಾಹಾತ್ಮ್ಯಸ್ಥಲಮ್		
ಗುರುಶಿಷ್ಯಸಮಾರೂಢ- ಲಿಂಗಮಾಹಾತ್ಮ್ಯಸಂಪದಃ ಸರ್ವಂ ಚಿದ್ರೂಪವಿಜ್ಞಾನಾತ್ ಜಂಗಮಾಧಿಕ್ಯ ಮುಚ್ಯತೇ 11-35	ಗುರು ಶಿಷ್ಯರಲ್ಲಿ ಸಮಾರೂಢವಾದ (ನೆಲೆಗೊಂಡ) ಲಿಂಗಮಾಹಾತ್ಮ್ಯ ರೂಪವಾದ ಸಂಪತ್ತಿನಿಂದ (ಜ್ಞಾನಸಂಪತ್ತಿನಿಂದ) ಸರ್ವವೆಲ್ಲವೂ ಚಿದ್ರೂಪವೆಂಬ ವಿಜ್ಞಾನ ಉಂಟಾಗಲು (ಅನುಭವ ಉಂಟಾಗಲು) ಅದುವೇ ಜಂಗಮಾಧಿಕ್ಯವೆಂದು ಹೇಳಲ್ಪಡುತ್ತದೆ.	ಜಾನಂತ್ಯತಿಶಯಾದ್ ಯೇ ತು ಶಿವಂ ವಿಶ್ವಪ್ರಕಾಶಕಮ್ ಸ್ವಸ್ವರೂಪತಯಾ ತೇ ತು ಜಂಗಮಾ ಇತಿ ಕೀರ್ತಿತಾಃ 11-36	ವಿಶ್ವಪ್ರಕಾಶಕನಾದ ಶಿವನನ್ನು ಯಾರು ತನ್ನ ಸ್ವಸ್ವರೂಪನನ್ನಾಗಿ ವಿಶೇಷವಾಗಿ ತಿಳಿದುಕೊಳ್ಳುತ್ತಾರೆಯೋ ಅವರು ಜಂಗಮರೆಂದು ಕೀರ್ತಿಸಲ್ಪಡುತ್ತಾರೆ.
ಯೇ ಪಶ್ಯಂತಿ ಜಗಜ್ಜಾಲಮ್ ಚಿದ್ರೂಪಂ ಶಿವಯೋಗತಃ ನಿರ್ದೂತಮಲ ಸಂಸ್ಪರ್ಶಾಃ ತೇ ಸ್ಮೃತಾಃ ಶಿವಯೋಗಿನಃ 11-37	ಯಾರು ಶಿವಯೋಗದಿಂದ ಈ ಜಗಜ್ಜಾಲವನ್ನು ಚಿದ್ರೂಪವಾಗಿ ಕಾಣುತ್ತಾರೆಯೋ ಮತ್ತು ಆಣವಾದಿ ಮಲಗಳ ಸಂಬಂಧವನ್ನು ನಿಶ್ಚೇಶವಾಗಿ ಕಳೆದುಕೊಂಡ ಆ ಜಂಗಮರೇ ಶಿವಯೋಗಿಗಳೆಂದು ಕರಿಸಿಕೊಳ್ಳುತ್ತಾರೆ.	ಘೋರಸಂಸಾರತಿಮಿರ- ಪರಿಧ್ವಂಸನ ಕಾರಣಮ್ ಯೇಷಾಮಸ್ತಿ ಶಿವಜ್ಞಾನಮ್ ತೇ ಮತಾಃ ಶಿವಯೋಗಿನಃ 11-38	ಘೋರವಾದ (ಭಯಂಕರವಾದ) ಸಂಸಾರರೂಪವಾದ ಕತ್ತಲೆಯನ್ನು ಪರಿಧ್ವಂಸ ಮಾಡಲು (ಸಮೂಲ ನಾಶಮಾಡಲು) ಕಾರಣವಾದ ಶಿವಜ್ಞಾನವು ಯಾರಲ್ಲಿ ಇರುತ್ತದೆಯೋ ಅವರೇ ಶಿವಯೋಗಿಗಳೆಂದು ಕರೆಯಿಸಿಕೊಳ್ಳುತ್ತಾರೆ.
ಜಿತಕಾಮಾ ಜಿತಕ್ರೋಧಾ ಮೋಹಗ್ರಂಥಿವಿಭೇದಿನಃ ಸಮಲೋಷ್ಣಾಶ್ಮ ಕನಕಾಃ ಸಾಧವಃ ಶಿವಯೋಗಿನಃ 11-39	ಕಾಮ ಕ್ರೋಧಾದಿಗಳನ್ನು ಗೆದ್ದ, ್ರದ ಮೋಹಗ್ರಂಥಿಯನ್ನು ಭೇದಿಸಿಕೊಂಡ (ಮೋಹ ನಾಶಮಾಡಿಕೊಂಡ), ಮಣ್ಣು, ಕಲ್ಲು, ಬಂಗಾರಗಳನ್ನು ಸಮನಾಗಿ ತಿಳಿದುಕೊಂಡ ಸಾಧುಗಳೇ (ಸಜ್ಜನರೇ) ಶಿವಯೋಗಿಗಳು.	ಸಮೌ ಶತ್ರೌ ಚ ಮಿತ್ರೇ ಚ ಸಾಕ್ಷಾತ್ಯ ತ ಶಿವಾತ್ಮಕಾಃ ನಿಃಸ್ಪೃಹಾ ನಿರಹಂಕಾರಾ ವರ್ತಂತೇ ಶಿವಯೋಗಿನಃ 11-40	ನಿರಹಂಕಾರಿಗಳೂ, ನಿಃಸ್ಪೃಹರೂ ಆದ ಮತ್ತು ಶಿವನನ್ನು ತನ್ನ ಆತ್ಮರೂಪವಾಗಿ ಸಾಕ್ಷಾತ್ಕರಿಸಿಕೊಂಡ ಶಿವಯೋಗಿಗಳು ಶತ್ರುಗಳೇ ಮತ್ತು ಮಿತ್ರರಲ್ಲಿ ಸಮನಾಗಿ ವರ್ತಿಸುತ್ತಾರೆ.

<p>ದುರ್ಲಭಂ ಹಿ ಶಿವಜ್ಞಾನಮ್ ದುರ್ಲಭಂ ಶಿವ ಚಿಂತನಮ್ ಯೇಷಾಮೇತದ್ ದ್ವಯಂ ಚಾಸ್ತಿ ತೇ ಹಿ ಸಾಕ್ಷಾಭಿವಾತ್ಮಕಾಃ 11-41</p>	<p>ಶಿವಜ್ಞಾನವು ದುರ್ಲಭವಾದುದು. ಶಿವಚಿಂತನೆಯೂ ಸಹ ದುರ್ಲಭವಾದುದೇ. ಯಾರು ಇವೆರಡನ್ನೂ ಮಾಡುತ್ತಾರೆಯೋ (ಶಿವಜ್ಞಾನ ಮತ್ತು ಶಿವಚಿಂತನೆಯನ್ನು ಮಾಡುತ್ತಾರೆಯೋ) ಅವರು ನಿಶ್ಚಿತವಾಗಿ ಸಾಕ್ಷಾತ್ ಶಿವಸ್ವರೂಪರೇ ಆಗಿರುತ್ತಾರೆ.</p>	<p>ಪಾದಾಗ್ರರೇಣವೋ ಯತ್ರ ಪತಂತಿ ಶಿವಯೋಗಿನಾಮ್ ತದೇವ ಸದನಂ ಪುಣ್ಯಮ್ ಪಾವನಂ ಗೃಹಮೇಧಿನಾಮ್ 11-42</p>	<p>ಶಿವಯೋಗಿಗಳ ಪಾದದ ತುದಿಯಲ್ಲಿರುವ ಧೂಳಿನಕಣವು ಯಾರ ಮನೆಯಲ್ಲಿ ಬೀಳುವುದೋ ಆ ಗೃಹಸ್ಥರ ಮನೆಯೇ ಪವಿತ್ರವಾದ ಪುಣ್ಯಕ್ಷೇತ್ರವಾಗುವುದು.</p>
<p>ಸರ್ವಸಿದ್ಧಿಕರಂ ಪುಂಸಾಮ್ ದರ್ಶನಂ ಶಿವಯೋಗಿನಾಮ್ ಸ್ವರ್ಶನಂ ಪಾಪ ಶಮನಮ್ ಪೂಜನಂ ಮುಕ್ತಿಸಾಧನಮ್ 11-43</p>	<p>ಶಿವಯೋಗಿಗಳ ದರ್ಶನವು ಎಲ್ಲ ಜೀವಿಗಳಿಗೆ ಸಕಲಸಿದ್ಧಿಯನ್ನುಂಟು ಮಾಡುವುದು. ಅವರ ಸ್ವರ್ಶನವು ಪಾಪವನ್ನು ಶಮನ ಮಾಡುವುದು. ಅವರನ್ನು ಪೂಜಿಸುವುದರಿಂದ ಮುಕ್ತಿಯು ಲಭಿಸುವುದು.</p>	<p>ಮಹತಾಂ ಶಿವತಾತ್ಪರ್ಯ- ವೇದಿನಾಮ್ ಅನುಮೋದಿನಾಮ್ ಕಿಂ ವಾ ಫಲಂ ನ ಸಿದ್ಧೇತ ಸಂಪರ್ಕಾಭಿವಯೋಗಿನಾಮ್ 11-44</p>	<p>ಶಿವತತ್ತ್ವದ ತಾತ್ಪರ್ಯಗಳನ್ನು (ರಹಸ್ಯಾರ್ಥವನ್ನು ತಿಳಿದಿರುವ ಮತ್ತು ಅದನ್ನು ಅನುಭವಿಸಿ ಆನಂದಿಸುತ್ತಿರುವ ಶಿವಯೋಗಿಗಳ ಸಂಪರ್ಕದಿಂದ ಯಾವ ಫಲವು ತಾನೇ ಸಿದ್ಧಿಸುವುದಿಲ್ಲ?</p>
<p>ಇತಿ ಜಂಗಮಮಾಹಾತ್ಮ್ಯಸ್ಥಲಂ</p>	<p>ಅಥ ಭಕ್ತಮಾಹಾತ್ಮ್ಯ ಸ್ಥಲಮ್</p>		
<p>ಗುರೋರ್ಲಿಂಗಸ್ಯ ಮಾಹಾತ್ಮ್ಯ- ಕಥನಾಚ್ಛಿವ ಯೋಗಿನಾಮ್ ಸಿದ್ಧಂ ಭಕ್ತಸ್ಯ ಮಾಹಾತ್ಮ್ಯಮ್ ತಥಾಪ್ಯೇಷ ಪ್ರಶಸ್ಯತೇ 11-45</p>	<p>ಶ್ರೀಗುರುವಿನ, ಲಿಂಗದ ಮತ್ತು ಶಿವಯೋಗಿಗಳ ಮಾಹಾತ್ಮ್ಯವನ್ನು ಹೇಳುವುದರಿಂದ ಭಕ್ತನ ಮಾಹಾತ್ಮ್ಯವು ಸಿದ್ಧವಾಗುತ್ತದೆ. ಆದರೂ ಸಹ ಅದನ್ನು ಪ್ರಶಂಸಿಸಲಾಗುವುದು.</p>	<p>ಯೇ ಭಜಂತಿ ಮಹಾದೇವಮ್ ಪರಮಾತ್ಮಾನಮವ್ಯಯಮ್ ಕರ್ಮಣಾ ಮನಸಾ ವಾಚಾ ತೇ ಭಕ್ತಾ ಇತಿ ಕೀರ್ತಿತಾಃ 11-46</p>	<p>ಅವ್ಯಯನೂ (ನಾಶರಹಿತನೂ), ಪರಮಾತ್ಮನ (ಸರ್ವಾತ್ಮನೂ) ಆದ ಮಹಾದೇವನನ್ನು ಯಾರೂ ಕ್ರಿಯೆ, ವಾಣಿ ಮತ್ತು ಮನಸ್ಸುಗಳಿಂದ (ತ್ರಿಕರಣಗಳಿಂದ) ಭಜಿಸುತ್ತಾರೆಯೋ (ಪೂಜಿಸುತ್ತಾರೆಯೋ) ಅವರೇ ಭಕ್ತರೆಂದು ಹೇಳಲ್ಪಡುತ್ತಾರೆ.</p>
<p>ದುರ್ಲಭಾ ಹಿ ಶಿವೇ ಭಕ್ತಿಃ ಸಂಸಾರಭಯತಾರಿಣೀ ಸಾ ಯತ್ರ ವರ್ತತೇ ಸಾಕ್ಷಾತ್ ಸ ಭಕ್ತಃ ಪರಿಗೀಯತೇ 11-47</p>	<p>ಸಂಸಾರ ಭಯದಿಂದ ಪಾರು ಮಾಡುವ ಶಿವನಲ್ಲಿರುವ ಭಕ್ತಿಯು ನಿಶ್ಚಯವಾಗಿ ದುರ್ಲಭವಾದುದು. ಆ ಭಕ್ತಿಯು ಯಾರಲ್ಲಿ ಸಾಕ್ಷಾತ್ (ಪ್ರತ್ಯಕ್ಷವಾಗಿ) ಇರುತ್ತದೆಯೋ ಅವನೇ ಭಕ್ತನೆಂದು ವಿಶೇಷವಾಗಿ ಹೇಳಲ್ಪಡುತ್ತಾನೆ.</p>	<p>ಕಿಂ ವೇದೈಃ ಕಿಂ ತತಃ ಶಾಸ್ತ್ರೈಃ ಕಿಂ ಯಜ್ಞೈಃ ಕಿಂ ತಪೋವ್ರತೈಃ ನಾಸ್ತಿ ಚೇಚ್ಛಾಂಕರೀ ಭಕ್ತಿಃ ದೇಹಿನಾಂ ಜನ್ಮರೋಗಿಣಾಮ್ 11-48</p>	<p>ಜನ್ಮರೋಗಿಗಳಾದ (ಭವರೋಗ ಪೀಡಿತರಾದ) ದೇಹಿಗಳಿಗೆ (ಜೀವಾತ್ಮರುಗಳಿಗೆ) ಶಾಂಕರೀ ಭಕ್ತಿಯು (ಶಿವಭಕ್ತಿಯು) ಇಲ್ಲದೆ ಇದ್ದರೆ, ವೇದಗಳ ಅಧ್ಯಯನದಿಂದ, ಅದರಂತೆ ಶಾಸ್ತ್ರಗಳ ಅಧ್ಯಯನದಿಂದ, ಯಜ್ಞಗಳಿಂದ (ಶಿವಪೂಜಾದಿಗಳಿಂದ) ಮತ್ತು ತಪೋವ್ರತಗಳಿಂದ ಏನೂ ಪ್ರಯೋಜನವಾಗಲಾರದು (ಭಕ್ತಿ ಇಲ್ಲದೆ ಮಾಡಿದ ಎಲ್ಲ ಕ್ರಿಯೆಗಳು ವ್ಯರ್ಥವಾಗುತ್ತವೆ).</p>
<p>ಶಿವಭಕ್ತಿ ವಿಹೀನಸ್ಯ ಸುಕೃತಂ ಚಾಪಿ ನಿಷ್ಫಲಮ್ ವಿಪರೀತಫಲಂ ಚ ಸ್ಯಾದ್ ದಕ್ಷಸ್ಯಾಪಿ ಮಹಾಧ್ವರೇ 11-49</p>	<p>ಶಿವಭಕ್ತಿ ಇಲ್ಲದವನ ಪುಣ್ಯಕರ್ಮವೂ ಕೂಡ ನಿಷ್ಫಲವಾಗುತ್ತದೆ ಮತ್ತು ಮಹಾಯಜ್ಞವನ್ನು ಮಾಡಿದ ದಕ್ಷ ಬ್ರಹ್ಮನಂತೆ ವಿಪರೀತ ಫಲವನ್ನು ಕೊಡುವಂತಹುದು ಸಹ ಆಗುತ್ತದೆ.</p>	<p>ಅತ್ಯಂತ ಪಾಪ ಕರ್ಮಾಪಿ ಶಿವಭಕ್ತ್ಯಾ ವಿಶುದ್ಧ ತಿ ಚಂಡೋ ಯಥಾ ಪುರಾ ಭಕ್ತ್ಯಾ ಪಿತೃಹಾಪಿ ಶಿವೋಭವತ್ 11-50</p>	<p>ಅತ್ಯಂತ ಪಾಪಕರ್ಮವನ್ನು ಮಾಡಿದವನೂ ಸಹ ಶಿವಭಕ್ತಿಯಿಂದ ಪರಿಶುದ್ಧನಾಗುತ್ತಾನೆ. ಹೇಗೆಂದರೆ ಪೂರ್ವಕಾಲದಲ್ಲಿ ಚಂಡನೆಂಬುವನು ತನ್ನ ತಂದೆಯನ್ನು ಕೊಂದರೂ ಸಹ ತಾನು ಮಾಡಿದ ಶಿವಭಕ್ತಿಯಿಂದ ಶಿವಸ್ವರೂಪನಾದನು.</p>

<p>ಸುಕೃತಂ ದುಷ್ಯತಂ ಚಾಪಿ ಶಿವಭಕ್ತಸ್ಯ ನಾಸ್ತಿ ಹಿ ಶಿವಭಕ್ತಿ ವಿಹೀನಾನಾಮ್ ಕರ್ಮಪಾಶ ನಿಬಂಧನಮ್ 11-51</p>	<p>ಶಿವಭಕ್ತನಾದವನಿಗೆ ಸುಕೃತ (ಪುಣ್ಯ)ವೇ ಆಗಲಿ, ದುಷ್ಯತ (ಪಾಪ)ವೇ ಆಗಲಿ ಇರುವುದಿಲ್ಲ. (ಆದರೆ) ಶಿವಭಕ್ತಿ ಇಲ್ಲದವರಿಗೆ ಕರ್ಮಪಾಶದ ಬಂಧನವು ಉಂಟಾಗುವುದು.</p>	<p>ಶಿವಾಶ್ರಿತಾನಾಂ ಜಂತೂನಾಮ್ ಕರ್ಮಣಾ ನಾಸ್ತಿ ಸಂಗಮಃ ವಾಜಿನಾಂ ದಿನನಾಥಸ್ಯ ಕಥಂ ತಿಮಿರಜಂ ಭಯಮ್ 11-52</p>	<p>ದಿನನಾಥನ (ಸೂರ್ಯನ) ವಾಜಿಗಳಿಗೆ (ಕುದುರೆಗಳಿಗೆ) ಹೇಗೆ ಕತ್ತಲೆಯಿಂದ ಉಂಟಾದ ಭಯವು ಇರುವುದಿಲ್ಲವೋ ಅದರಂತೆ ಶಿವನನ್ನು ಆಶ್ರಯಿಸಿದ ಜೀವಿಗಳಿಗೆ ಪುಣ್ಯ-ಪಾಪ ಕರ್ಮಗಳ ಸಂಗವು ಇರುವುದಿಲ್ಲ.</p>
<p>ನಿರೋದ್ಧಂ ನ ಕ್ಷಮಂ ಕರ್ಮ ಶಿವಭಕ್ತಾನ್ ವಿಶೃಂಖಲಾನ್ ಕಥಂ ಮತ್ತಗಜಾನ್ ರುಂಧೇತ್ ಶೃಂಖಲಾ ಬಿಸತಂತುಜಾ 11-53</p>	<p>ತಾವರೆಯ ತಂತುಗಳಿಂದ ನಿರ್ಮಿಸಿದ ಶೃಂಖಲೆಯು (ಸರಪಳಿಯು) ಮದೋನ್ಮತ್ತವಾದ ಆನೆಯನ್ನು ಹೇಗೆ ತಡೆದು ನಿಲ್ಲಿಸಲಾರದೋ ಹಾಗೆ ವಿಶೃಂಖಲರಾದ (ಮಲ ಬಂಧನದಿಂದ ಮುಕ್ತರಾದ) ಶಿವಭಕ್ತರನ್ನು ಕರ್ಮಗಳು ತಡೆಯಲು ಸಮರ್ಥವಾಗುವುದಿಲ್ಲ.</p>	<p>ಬ್ರಾಹ್ಮಣಃ ಕ್ಷತ್ರಿಯೋ ವಾಪಿ ವೈಶ್ಯೋ ವಾ ಶೂದ್ರ ಏವ ವಾ ಅಂತ್ಯಜೋ ವಾ ಶಿವೇ ಭಕ್ತಃ ಶಿವವನ್ಮಾನ್ಯ ಏವ ಸಃ 11-54</p>	<p>ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇಲ್ಲವೆ ಅಂತ್ಯಜ - ಇವರಲ್ಲಿ ಯಾರೇ ಆದರೂ ಶಿವನಲ್ಲಿ ಭಕ್ತಿಯುಳ್ಳವನಾದರೆ ಅವನು ಶಿವನಂತೆಯೇ ಮಾನ್ಯನಾಗುತ್ತಾನೆ (ಗೌರವ ಯೋಗ್ಯನಾಗುತ್ತಾನೆ)</p>
<p>ಶಿವಭಕ್ತಿಸಮಾವೇಶೇ ಕ್ಷ ಜಾತಿಪರಿಕಲ್ಪನಾ ಇಂಧನೇಷ್ಟಗ್ನಿದಗೇಷು ಕೋ ವಾ ಭೇದಃ ಪ್ರಕೀತ್ಯತೇ 11- 55</p>	<p>ಅಗ್ನಿಯಿಂದ ದಗ್ಧಗಳಾದ ಇಂಧನಗಳಲ್ಲಿ (ವಿವಿಧ ಕಟ್ಟಿಗೆಗಳಲ್ಲಿ) ಜಾತಿಭೇದವು ಹೇಗೆ ಹೇಳಲು ಬರುವುದಿಲ್ಲವೋ ಅದರಂತೆ ಶಿವಭಕ್ತಿಯು ಸಮಾವೇಶವಾದ ಮೇಲೆ (ಶಿವಭಕ್ತಿಯ ಪ್ರವೇಶವಾದ ಮೇಲೆ) ಪೂರ್ವದ ಬ್ರಾಹ್ಮಣಾದಿ ಜಾತಿಗಳ ಪರಿಕಲ್ಪನೆಯು ಉಂಟಾಗುವುದಿಲ್ಲ.</p>	<p>ಶುದ್ಧಾ ನಿಯಮ ಸಂಯುಕ್ತಾಃ ಶಿವಾರ್ಪಿತಫಲಾಗಮಾಃ ಅರ್ಚಯಂತಿ ಶಿವಂ ಲೋಕೇ ವಿಜ್ಞೇಯಾಸ್ತೇ ಗಣೇಶ್ವರಾಃ 11- 56</p>	<p>ಶುದ್ಧರಾಗಿ (ದೀಕ್ಷೆಯಿಂದ ಪರಿಶುದ್ಧರಾಗಿ) ನಿಯಮಯುಕ್ತರಾಗಿ (ಶಿವಾರ್ಚನೆಯ ನೇಮ ಸಂಪನ್ನರಾಗಿ) ಎಲ್ಲ ಫಲಗಳನ್ನು ಶಿವನಿಗೆ ಸಮರ್ಪಿಸಿ ಯಾರು ಈ ಲೋಕದಲ್ಲಿ ಶಿವನನ್ನು ಅರ್ಚಿಸುತ್ತಾರೆಯೋ ಅವರು ಗಣೇಶ್ವರರಂತಲೇ (ಶಿವಗಣರಂತಲೇ) ತಿಳಿದುಕೊಳ್ಳಬೇಕು.</p>
<p>ಇತಿ ಭಕ್ತಮಾಹಾತ್ಮ್ಯಸ್ಥಲಂ</p>	<p>ಅಥ ಶರಣಮಾಹಾತ್ಮ್ಯಸ್ಥಲಮ್</p>		
<p>ಗುರುಲಿಂಗಾದಿ ಮಾಹಾತ್ಮ್ಯ- ಬೋಧಾನೈಷಣ ಸಂಗತಃ ಸರ್ವಾತ್ಮನಾ ಶಿವಾಪತ್ತಿಃ ಶರಣಸ್ಥಾನಮುಚ್ಯತೇ 11-57</p>	<p>ಗುರು ಲಿಂಗಾದಿ ಮಾಹಾತ್ಮ್ಯದ (ಗುರು, ಲಿಂಗ, ಜಂಗಮ ಮತ್ತು ಭಕ್ತ ಮಾಹಾತ್ಮ್ಯದ) ಬೋಧನಾನೈಷಣ ಸಂಗದಿಂದ (ಸಂಶೋಧನಾತ್ಮಕ ತಿಳುವಳಿಕೆಯ ಸಂಬಂಧದಿಂದ) ಮತ್ತು ಸರ್ವಾತ್ಮಭಾವದಿಂದ ಶಿವನಿಗೆ ಶರಣಾಗತನಾದವನೇ ಶರಣಸ್ಥಾನದವನೆಂದು ಕರೆಯಲ್ಪಡುತ್ತಾನೆ.</p>	<p>ಬ್ರಹ್ಮಾದಿ ವಿಬುಧಾನ್ ಸರ್ವಾನ್ ಮುಕ್ತಾ ಪ್ರಾಕೃತವೈಭವಾನ್ ಪ್ರಪದ್ಯತೇ ಶಿವಂ ಯತ್ತು ಶರಣಂ ತದುದಾಹೃತಮ್ 11-58</p>	<p>ಬ್ರಹ್ಮ ವಿಷ್ಣಾದಿ ಎಲ್ಲ ದೇವತೆಗಳನ್ನು ಪ್ರಾಕೃತ ವೈಭವವುಳ್ಳವರನ್ನಾಗಿ (ಪ್ರಾಕೃತಿಕ ಸಂಪತ್ತುಳ್ಳವರನ್ನಾಗಿ) ತಿಳಿದು ಯಾರು ಶಿವನಿಗೆ ಶರಣಾಗತ ನಾಗುತ್ತಾನೆಯೋ ಅವನು ಶರಣನೆಂದು ಉದಾಹರಿಸಲ್ಪಡುವನು.</p>
<p>ಶರಣ್ಯಃ ಸರ್ವಭೂತಾನಾಮ್ ಶಂಕರಃ ಶಶಿಶೇಖರಃ ಸರ್ವಾತ್ಮನಾ ಪ್ರಪನ್ನಸ್ತಮ್ ಶರಣಾಗತ ಉಚ್ಯತೇ 11-59</p>	<p>ಸರ್ವಭೂತಗಳಿಗೆ (ಎಲ್ಲಾ ಪ್ರಾಣಿಗಳಿಗೆ) ಶಶಿಶೇಖರನಾದ (ಚಂದ್ರಧರನಾದ) ಶಂಕರನು ಸಂರಕ್ಷಕನು. ಆದ್ದರಿಂದ ಸರ್ವಾತ್ಮಭಾವದಿಂದ ಆ ಶಂಕರನಿಗೆ ಪ್ರಪನ್ನನಾದವನೇ (ಮೊರೆ ಹೊಕ್ಕವನೆ) ಶರಣಾಗತನೆಂದು ಹೇಳಲ್ಪಡುತ್ತಾನೆ.</p>	<p>ವಿಮುಕ್ತಭೋಗಲಾಲಸ್ಯೋ ದೇವತಾಂತರನಿಸ್ಸೃಹಃ ಶಿವಮಭ್ಯರ್ಥಯನ್ ಮೋಕ್ಷಮ್ ಶರಣಾರ್ಥಿತಿ ಗೀಯತೇ 11-60</p>	<p>ಭೋಗದ ಲಾಲಸೆಯಿಂದ ಮುಕ್ತನಾದ (ಬ್ರಹ್ಮಾದಿ ಪದವಿಗಳ ಅಪೇಕ್ಷೆ ಇಲ್ಲದ), ಬೇರೆ ಯಾವ ದೇವನಲ್ಲಿಯೂ ಪ್ರೀತಿ ಇಲ್ಲದ ಅಂತೆಯೇ ಮೋಕ್ಷಕ್ಕಾಗಿ ಶಿವನನ್ನೇ ಪ್ರಾರ್ಥಿಸುವವನು ಶರಣಾರ್ಥಿಯೆಂದು ಹೇಳಲ್ಪಡುತ್ತಾನೆ.</p>

<p>ಯೇ ಪ್ರಪನ್ನಾ ಮಹಾದೇವಮ್ ಮನೋವಾಕ್ಯಾಯ ಕರ್ಮಭಿಃ ತೇಷಾಂ ತು ಕರ್ಮಜಾತೇನ ಕಿಂ ವಾ ದೇವಾದಿ ತರ್ಪಣೈಃ 11-61</p>	<p>ಮನಸ್ಸು, ವಾಣಿ ಮತ್ತು ಕಾಯದ ಕರ್ಮಗಳಿಂದ (ಕ್ರಿಯೆಗಳಿಂದ) ಯಾರು ಮಹಾದೇವನಿಗೆ ಪ್ರಪನ್ನರಾಗುತ್ತಾರೆಯೋ (ಶರಣಾಗತರಾಗುತ್ತಾರೆಯೋ) ಅವರಿಗೆ ಬೇರೆ ಕರ್ಮಸಮೂಹಗಳಿಂದ ಅಥವಾ ಬೇರೆ ದೇವರ ತರ್ಪಣದಿಂದ (ಪೂಜೆಗಳಿಂದ) ಯಾವ ಪ್ರಯೋಜನವೂ ಇಲ್ಲ.</p>	<p>ಸರ್ವೇಷಾಮಪಿ ಯಜ್ಞಾನಾಮ್ ಕ್ಷಯಃ ಸ್ವರ್ಗಃ ಫಲಾಯತೇ ಅಕ್ಷಯಂ ಫಲಮಾಪ್ನೋತಿ ಪ್ರಪನ್ನಃ ಪರಮೇಶ್ವರಮ್ 11-62</p>	<p>ಎಲ್ಲ ಯಜ್ಞಗಳಿಗೆ ಕ್ಷಯವಾದ ಸ್ವರ್ಗವೇ ಫಲವಾಗಿರುತ್ತದೆ. ಆದರೆ ಪರಮೇಶ್ವರನಿಗೆ ಪ್ರಪನ್ನನಾದವನು (ಶರಣಾದವನು) ಅಕ್ಷಯವಾದ ಫಲವನ್ನು ಹೊಂದುತ್ತಾನೆ.</p>
<p>ಪ್ರಪನ್ನ ಪಾರಿಜಾತಸ್ಯ ಭವಸ್ಯ ಪರಮಾತ್ಮನಃ ಪ್ರಪತ್ಯಾ ಕಿಂ ನ ಜಾಯೇತ ಪಾಪಿನಾಮಪಿ ದೇಹಿನಾಮ್ 11-63</p>	<p>ಪ್ರಪನ್ನರಾದವರಿಗೆ (ಶರಣಾಗತರಾದವರಿಗೆ) ಪಾರಿಜಾತ ವೃಕ್ಷವಾಗಿರುವ (ಕಲ್ಪವೃಕ್ಷವಾಗಿರುವ) ಪರಬ್ರಹ್ಮ ಸ್ವರೂಪನಾದ ಶಿವನಿಗೆ, ಪಾಪಿಗಳಾದ ಜೀವಿಗಳೂ ಸಹ ಶರಣಾಗತರಾದರೆ ಏನು ತಾನೇ ಆಗುವುದಿಲ್ಲ? (ಅವರಿಗೆ ಸಕಲ ಸಿದ್ಧಿಗಳು ದೊರೆಯುತ್ತವೆ ಎಂಬುದು ತಾತ್ಪರ್ಯ).</p>	<p>ಪ್ರಪನ್ನಾನಾಂ ಮಹಾದೇವಮ್ ಪರಿಪಕ್ವಾಂತರಾತ್ಮನಾಮ್ ಜನ್ಮೈವ ಜನ್ಮನಾನ್ಯೇಷಾಮ್ ವೃಥಾ ಜನನಸಂಗಿನಾಮ್ 11-64</p>	<p>ಪರಿಪಕ್ವವಾದ ಅಂತಃಕರಣವುಳ್ಳ ಮತ್ತು ಮಹಾದೇವನಿಗೆ ಪ್ರಪನ್ನರಾದವರ ಜನ್ಮವೇ ನಿಜವಾದ ಜನ್ಮವು. ಇದಕ್ಕೆ ಹೊರತಾಗಿ ಜನ್ಮವನು ತಾಳಿದ ಅನ್ಯರ ಜನ್ಮವು ವೃಥಾವಾದುದಾಗಿದೆ (ಶಿವನಿಗೆ ಶರಣಾಗುವುದರಿಂದಲೇ ಜನ್ಮದ ಸಾಫಲ್ಯವು).</p>
<p>ದುರ್ಲಭಂ ಮಾನುಷಂ ಪ್ರಾಪ್ಯ ಜನನಂ ಜ್ಞಾನಸಾಧನಮ್ ಯೇ ನ ಜಾನಂತಿ ದೇವೇಶಮ್ ತೇಷಾಮಾತ್ಮಾ ನಿರರ್ಥಕಃ 11-65</p>	<p>ಜ್ಞಾನಕ್ಕೆ ಸಾಧನವಾದ ಮತ್ತು ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದುಕೊಂಡ ಬಳಿಕ ದೇವೇಶನನ್ನು (ಶಿವನನ್ನು) ತಿಳಿದುಕೊಳ್ಳುವುದಿಲ್ಲವೋ ಅವರ ಜೀವನವು ನಿರರ್ಥಕವಾದುದಾಗಿದೆ.</p>	<p>ತತ್ಕುಲಂ ಹಿ ಸದಾ ಶುದ್ಧಮ್ ಸಫಲಂ ತಸ್ಯ ಜೀವಿತಮ್ ಯಸ್ಯ ಚಿತ್ತಂ ಶಿವೇ ಸಾಕ್ಷಾತ್ ವಿಲೀನಮಬಹಿರ್ಮುಖಮ್ 11-66</p>	<p>ಯಾವ ಶರಣನ ಚಿತ್ತವು ಬಹಿರ್ಮುಖವಾಗದೆ ಸಾಕ್ಷಾತ್ ಶಿವನಲ್ಲಿಯೇ ವಿಲೀನವಾಗಿರುವುದೋ ಶರಣನ ಕುಲವೇ ಸದಾ ಶುದ್ಧವಾದುದು ಮತ್ತು ಅವನ ಜೀವನವೇ ಸಫಲವಾದುದಾಗಿದೆ (ಸಾರ್ಥಕವಾದುದಾಗಿದೆ).</p>
<p>ಇತಿ ಶರಣಮಾಹಾತ್ಮ್ಯಸ್ಥಲಂ</p>	<p>ಅಥ ಪ್ರಸಾದಮಾಹಾತ್ಮ್ಯಸ್ಥಲಮ್</p>		
<p>ಗುರುಲಿಂಗಾದಿಮಾಹಾತ್ಮ್ಯ- ವಿಶೇಷಾನುಭವಸ್ಥಿತಿಃ ಯಸ್ಮಾಚ್ಚಿವಪ್ರಸಾದಾತ್ ಸ್ಯಾತ್ ತದಸ್ಯ ಮಹಿಮೋಚ್ಯತೇ 11-67</p>	<p>ಗುರುಲಿಂಗಾದಿಗಳ ಮಾಹಾತ್ಮ್ಯವನ್ನು (ಶ್ರೀಗುರು, ಲಿಂಗ, ಜಂಗಮ, ಭಕ್ತ ಮತ್ತು ಶರಣರ ಮಾಹಾತ್ಮ್ಯವನ್ನು) ವಿಶೇಷವಾಗಿ ಅನುಭವಿಸುವ ಸ್ಥಿತಿಯು ಯಾವ ಶಿವಪ್ರಸಾದದಿಂದ ಪ್ರಾಪ್ತವಾಗುವುದೋ ಆ ಶಿವಪ್ರಸಾದದ ಮಹಿಮೆಯು ಈಗ ಹೇಳಲ್ಪಡುತ್ತದೆ.</p>	<p>ಸದಾ ಲಿಂಗೈಕನಿಷ್ಠಾನಾಮ್ ಗುರುಪೂಜಾನುಷಂಗಿಣಾಮ್ ಪ್ರಪನ್ನಾನಾಂ ವಿಶುದ್ಧಾನಾಮ್ ಪ್ರಸೀದತಿ ಮಹೇಶ್ವರಃ 11-68</p>	<p>ಯಾವಾಗಲೂ ಲಿಂಗದಲ್ಲಿಯೇ ಏಕನಿಷ್ಠೆಯುಳ್ಳ, ಗುರುಪೂಜೆಯಲ್ಲಿ ಅನುಷಂಗಿಗಳಾದ (ತತ್ಪರರಾದ ವಿಶುದ್ಧರಾದ (ಪರಿಶುದ್ಧರಾದ) ಮತ್ತು ಪ್ರಪನ್ನರಾದವರ ಮೇಲೆ (ಅನನ್ಯ ಶರಣಾಗತರಾದವರ ಮೇಲೆ) ಮಹೇಶ್ವರನು ಪ್ರಸನ್ನನಾಗುತ್ತಾನೆ.</p>
<p>ಪ್ರಸಾದೋಪಿ ಮಹೇಶಸ್ಯ ದುರ್ಲಭಃ ಪರಿಕೀರ್ತ್ಯತೇ ಘೋರಸಂಸಾರಸಂತಾಪ- ನಿವೃತ್ತಿಯೇನ ಜಾಯತೇ 11-69</p>	<p>ಯಾವ ಪ್ರಸಾದದಿಂದ ಘೋರವಾದ ಸಂಸಾರದ ಸಂತಾಪವು ನಿವೃತ್ತಿಯಾಗುತ್ತದೆಯೋ, ಮಹೇಶನ ಆ ಪ್ರಸಾದವೂ ಸಹ ದುರ್ಲಭವೆಂಬುದಾಗಿ ಹೇಳಲ್ಪಟ್ಟಿದೆ.</p>	<p>ಯಜ್ಞಾಸ್ತಪಾಂಸಿ ಮಂತ್ರಾಣಾಮ್ ಜಪಶ್ಚಿಂತಾ ಪ್ರಬೋಧನಮ್ ಪ್ರಸಾದಾರ್ಥಂ ಮಹೇಶಸ್ಯ ಕೀರ್ತಿತಾನಿ ನ ಸಂಶಯಃ 11- 70</p>	<p>ಯಜ್ಞಗಳು, ತಪಸ್ಸುಗಳು, ಮಂತ್ರಗಳು, ಜಪವು, ಧ್ಯಾನವು ಮತ್ತು ಜ್ಞಾನವು (ಇವೆಲ್ಲವುಗಳು) ಮಹೇಶನ ಪ್ರಸಾದ ಪ್ರಾಪ್ತಿಗಾಗಿಯೇ ಹೇಳಲ್ಪಟ್ಟಿವೆ ಇದರಲ್ಲಿ ಯಾವ ಸಂಶಯವೂ ಇಲ್ಲ.</p>

<p>ಪ್ರಸಾದಮೂಲಾ ಸರ್ವೇಷಾಮ್ ಭಕ್ತಿರವ್ಯ ಭಿಚಾರಿಣೀ ಶಿವಪ್ರಸಾದ ಹೀನಸ್ಯ ಭಕ್ತಿಶ್ಚಾಪಿ ನ ಸಿದ್ಧತಿ 11-71</p>	<p>ಅವ್ಯಭಿಚಾರಿಣಿಯಾದ (ಅನನ್ಯವಾದ) ಶಿವಭಕ್ತಿಯು ಎಲ್ಲರಿಗೂ ಶಿವಪ್ರಸಾದದ ಮೂಲಕವಾಗಿಯೇ ದೊರೆಯುತ್ತದೆ. ಶಿವಪ್ರಸಾದಹೀನರಾದವರಿಗೆ ಈ ಭಕ್ತಿಯೂ ಸಹ ಸಿದ್ಧಿಸುವುದಿಲ್ಲ.</p>	<p>ಗರ್ಭಸ್ಥೋ ಜಾಯಮಾನೋ ವಾ ಜಾತೋ ವಾ ಬ್ರಾಹ್ಮಣೋಥವಾ ಅಂತ್ಯಜೋ ವಾಪಿ ಮುಚ್ಯೇತ ಪ್ರಸಾದೇ ಸತಿ ಶಾಂಕರೇ 11-72</p>	<p>ಶಂಕರನ ಪ್ರಸಾದವು ಪ್ರಾಪ್ತವಾಗಲು ಗರ್ಭದಲ್ಲಿರುವ ಪಿಂಡವಾಗಲಿ, ಆಗ ತಾನೆ ಹುಟ್ಟುತ್ತಿರುವ ಶಿಶುವಾಗಲಿ, ಹುಟ್ಟಿದ ಮನುಷ್ಯನಾಗಲಿ ಅಥವಾ ಅವನು ಬ್ರಾಹ್ಮಣನೇ ಇರಲಿ, ಇಲ್ಲವೇ ಅಂತ್ಯಜನೇ ಇರಲಿ ಅವನು ಮುಕ್ತನೇ ಸರಿ.</p>
<p>ಬ್ರಹ್ಮಾದ್ಯಾ ವಿಬುಧಾಃ ಸರ್ವೇ ಸ್ವಸ್ವಸ್ಥಾನ ನಿವಾಸಿನಃ ನಿತ್ಯಸಿದ್ಧಾ ಭವಂತ್ಯೇವ ಪ್ರಸಾದಾತ್ ಪಾರಮೇಶ್ವರಾತ್ 11-73</p>	<p>ತಮ್ಮ ತಮ್ಮ ಸ್ಥಾನನಿವಾಸಿಗಳಾದ ಬ್ರಹ್ಮ ವಿಷ್ಣು ಮೊದಲಾದ ಎಲ್ಲ ದೇವತೆಗಳು ಪರಮೇಶ್ವರನ ಪ್ರಸಾದದಿಂದಲೇ ನಿತ್ಯಸಿದ್ಧರಾಗಿರುತ್ತಾರೆ.</p>	<p>ಪ್ರಸಾದೇ ಶಾಂಭವೇ ಸಿದ್ಧೇ ಪರಮಾನಂದ ಕಾರಣೇ ಸರ್ವಂ ಶಿವಮಯಂ ವಿಶ್ವಮ್ ದೃಶ್ಯತೇ ನಾತ್ರ ಸಂಶಯಃ 11-74</p>	<p>ಪರಮಾನಂದಕ್ಕೆ ಕಾರಣೀಭೂತವಾದ ಶಂಭುವಿನ ಪ್ರಸಾದವು ಸಿದ್ಧಿಯಾಗಲು (ಪ್ರಾಪ್ತವಾಗಲು) ಸರ್ವ ವಿಶ್ವವೆಲ್ಲವೂ ಶಿವಮಯವಾಗಿ ತೋರುತ್ತದೆ. ಇದರಲ್ಲಿ ಯಾವ ಸಂಶಯವೂ ಇಲ್ಲ.</p>
<p>ಸಂಸಾರ ಚಕ್ರನಿರ್ವಾಹ- ನಿಮಿತ್ತಂ ಕರ್ಮ ಕೇವಲಮ್ ಪ್ರಸಾದೇನ ವಿನಾ ಶಂಭೋಃ ನ ಕಸ್ಯಾಪಿ ನಿವರ್ತತೇ 11-75</p>	<p>ಸಂಸಾರವೆಂಬ ಚಕ್ರದ ನಿರ್ವಹಣೆಗೆ (ಚಲನೆಗೆ) ಕೇವಲ ಕರ್ಮವೇ ನಿಮಿತ್ತ ಕಾರಣವಾಗಿರುತ್ತದೆ (ಯಾವುದೇ ವ್ಯಕ್ತಿಯ ಈ ಕರ್ಮವು). ಶಂಭುವಿನ ಪ್ರಸಾದದ ಹೊರತಾಗಿ ನಿವೃತ್ತಿಯಾಗುವುದಿಲ್ಲ.</p>	<p>ಬಹುನಾತ್ರ ಕಿಮುಕ್ತೇನ ನಾಸ್ತಿ ನಾಸ್ತಿ ಜಗತ್ ತ್ರಯೇ ಸಮಾನಮಧಿಕಂ ಚಾಪಿ ಪ್ರಸಾದಸ್ಯ ಮಹೇಶಿತುಃ 11-76</p>	<p>ಈ ಪ್ರಸಾದದ ವಿಷಯದಲ್ಲಿ ಬಹಳ ಹೇಳುವುದರಿಂದ ಏನು ಪ್ರಯೋಜನ? ಮೂರು ಲೋಕದಲ್ಲಿ ಮಹೇಶ ಪ್ರಸಾದಕ್ಕೆ ಸಮವಾದದ್ದಾಗಲಿ, ಅದಕ್ಕಿಂತಲೂ ಅಧಿಕವಾದದ್ದಾಗಲಿ ಯಾವುದೂ ಇರುವುದಿಲ್ಲ.</p>
<p>ಶಿವಪ್ರಸಾದೇ ಸತಿ ಯೋಗಭಾಜಿ ಸರ್ವಂ ಶಿವೈಕಾತ್ಮತಯಾ ವಿಭಾತಿ ಸ್ವಕರ್ಮಮುಕ್ತಃ ಶಿವಭಾವಿತಾತ್ಮಾ ಸ ಪ್ರಾಣಲಿಂಗೀತಿ ನಿಗದ್ಯತೇಸೌ 11-77</p>	<p>ಯೋಗಭಾಜಿ (ಸಾಮರಸ್ಯ ರೂಪವಾದ ಶಿವಯೋಗವನ್ನು ಪಡೆದವನಿಗೆ) ಶಿವಪ್ರಸಾದವು ಪ್ರಾಪ್ತವಾಗಲು, ಎಲ್ಲವೂ ಶಿವಾತ್ಮಕವಾಗಿಯೇ ತೋರುವುದು. ಸ್ವಕರ್ಮಗಳಿಂದ ಮುಕ್ತನಾದ ಪ್ರಸಾದಿಸ್ಥಲದ ಸಾಧಕನು ಶಿವಭಾವಿತಾತ್ಮನಾಗಿ (ಶಿವಸ್ವರೂಪವನ್ನು ತಿಳಿದು) ಅವನು ಪ್ರಾಣಲಿಂಗಿ ಎಂಬುದಾಗಿ ಹೇಳಲ್ಪಡುತ್ತಾನೆ.</p>	<p>ಇತಿ ಪ್ರಸಾದಮಾಹಾತ್ಮ್ಯಸ್ಥಲಮ್ ಓಂ ತತ್ಸತ್ ಇತಿ ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು ಶಿವಾದ್ವೈತವಿದ್ಯಾಯಾಂ ಶಿವಯೋಗಶಾಸ್ತ್ರೇ ಶ್ರೀರೇಣುಕಾಗಸ್ಯಸಂವಾದೇ ವೀರಶೈವಧರ್ಮನಿರ್ಣಯೇ ಶ್ರೀಶಿವಯೋಗಿಶಿವಾಚಾರ್ಯವಿರಚಿತೇ ಶ್ರೀಸಿದ್ಧಾಂತಶಿಖಾಮಣೌ ಪ್ರಸಾದಿಸ್ಥಲೇ ಪ್ರಸಾದಿಸ್ಥಲಾದಿಸಪ್ತವಿಧಸ್ಥಲಪ್ರಸಂಗೋ ನಾಮ ಏಕಾದಶಃ ಪರಿಚ್ಛೇದಃ </p>	


